

#### Mindteck (India) Limited

(CIN: L30007KA1991PLC039702) AMR Tech Park, Block 1, 3rd Floor #664, 23/24, Hosur Road, Bommanahalli Bengaluru - 560068. India

Tel: +91 80 4154 8000/4154 8300

Fax: +91 80 4112 5813

www.mindteck.com

Ref: MT/SSA/2022-23/44 Scrip Code: **517344** 

February 11, 2023 Symbol: "Mindteck"

To,	To,
BSE Limited	National Stock Exchange of India Limited
Phiroze Jeejeebhoy Towers	Exchange Plaza, C-1, Block G,
Dalal Street	Bandra Kurla Complex,
Mumbai- 400001	Bandra (E)
	Mumbai – 400 051

Dear Sir/Madam,

# Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Business Standard and Hosadigantha. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Shivarama Adiga S.

VP, Legal and Company Secretary

UNITED STATES INDIA SINGAPORE MALAYSIA BAHRAIN UNITED KINGDOM

# Ola rides down the value chain

Having dominated the premium market for e-scooters, the mobility company is accelerating into the mass market

**SURAJEET DAS GUPTA** New Delhi, 10 February

y establishing his company as the largest electric scooter player, accounting for over a fifth of domestic sales. Ola Electric founder and Chief Executive Bhavish Aggarwal fired his big salvo to end the ICE (internal combustion engine) age by 2025 in the two-wheeler market. On Wednesday, he took the electric scooter battle to the next level — entering the mass scooter market (₹70.000-under ₹1 lakh) which accounts for over 80 per cent of overall scooter sales (ICE and electric combined) where petrol-driven Honda Activa holds sway selling 180,000 vehicles a month.

On Thursday, Ola announced three electric scooter variants under its mass brand Ola S1 Air, two of them under ₹1 lakh. As in the smartphone market, where pricing is linked to different levels of storage for the same model, Ola is offering scooters depending on battery range.

The first model with a 2 kilowatt hour (kWh) battery will be available at an aggressive ex-show room price of ₹84,999, its most affordable offering with a range of 85 km in one charge. There is another variant for ₹99,000 powered by a 3 kWh battery with a range of 125 km. The third product is at ₹1.09 lakh with a 4 kWh battery

Ola is also pushing the pedal in the premium electric scooter market (₹1 lakh to ₹1.5 lakh) where it has a 50 per cent share. This segment accounts for a third of electric scooter sales. To rev up sales here it has opted to provide customers a choice with a 2 kWh battery-powered scooter in the premium end that provides high performance but lower range (91 km) compared to a similar priced bike in the mass end.

Explaining his ambitions, Aggarwal said: "On the one hand, with our offerings in the mass segment for the first time we will be disrupting the electric scooter market again. On the other hand, we see the continuing 'premiumisation' of the market - so we are offering anther model in this segment too."

Aggarwal says he sees volumes rising three to four times in FY24 as a result of this strategy. In CY22, the company hit sales of 1,50,000. To meet this massive push in anticipated sales, it is also doubling its annual capacity in its Sriperumbudur, Tamil Nadu, factory to



### THE E-SCOOTER SWEEPSTAKES

- Two thirds of electric scooters are sold in the ₹70,000-99,000 range. The big players include Okinawa, Hero **Electric and Ampere**
- Ola, TVS, Bajaj operate in the above ₹1 lakh category
- 80 per cent of the sales of scooters across ICE and electric are in the ₹70,000 and ₹99,000 range. ICEpowered Honda Activa is a big seller
- 95 % of sales of ICE scooters were in the sub- ₹1 lakh price range before electric vehicles came in. That ratio will change and stabilise to 75% in electric scooters due to 'premiumisation'

■ Scooters are only 40 per cent of the total two wheeler market, which ranges from 18 million to 20 million a year

one million — or 100.000 vehicles a day. Ola's target is to wean away Honda Activa users, But Honda Motorcycle and Scooter India has announced the launch of its first electric scooter based on the Activa platform by March 2024 followed by another based on a new platform with a swappable battery option.

Honda President, MD and CEO Atsushi Ogata said recently that it will manufacture the motors in-house and build battery-swapping stations across its 6,000 consumer touch points before the second scooter is rolled out. Unlike Aggarwal, Honda believes ICE scooters will continue to sell in large volumes.

Ola will also face competition from entrenched initial entrants in the electric business — Hero Electric, Okinawa and Greaves Mobility's Ampere which already have a range of

offerings in the ₹70.000 to lakh range.

Ampere, for instance, recently added a scooter with a 2 kWh battery for ₹70,000. And it is also taking Ola head-on in the ₹1 lakh-plus market with new launches. Plus, incumbent players such as Bajaj, Hero MotoCorp and TVS, which, like Ola, started from the premium market, will also tap this volume market.

Could this crowding of the mass segment impact profitability? As Harshvardhan Sharma, head of auto retail practice at Nomura, pointed out, The high-speed electric scooter market is getting increasingly concentrated in the ₹1 lakh range, which might lead to profit erosion as players might try to buy market share.

Ola, for instance, has said that the mass range is based on the same design the competition.

and technology as its premium scooters. "While that is good for consumers, discounting higher-end products over Rs 1 lakh with some tweaks might not be good for profitability. We prefer to go for profitable growth," a top executive of a leading electric scooter competitor said.

Much would depend on whether subsidies under the second edition of the Faster Adoption and Manufacturing of Electric Vehicle scheme (FAME II) would continue Subsidies have been temporarily suspended for some electric scooter makers following a government audit on whether manufacturers met prescribed localisation norms (Hero Electric and Okinawa are among those under scrutiny). Without FAME support, e-scooter prices could rise between ₹30,000 and ₹40,000, experts say. This will benefit Ola and others who are not under scrutiny on this issue.

At the same time, companies eligible for the production-linked manufacturing (PLI) scheme in e-scooters — Ola, Bajaj, TVS, Hero MotoCorp — will be able to cash in on the attractive incentives they will get on sales under the scheme from FY23, provided they meet the investment and sales conditions. That will provide them a big cushion even if the FAME subsidy is not extended. That is why Aggarwal says he is agnostic about the subsidy being extended and is focusing on re-engineering to reduce costs.

Yet the impending battle in the mass market does not mean Ola sees no growth at the top end of the market from where it started business and which accounts for the bulk of its sales currently. But the ratio between premium and mass market sales in ICE scooters is skewed heavily towards the latter, which accounted for 95 per cent of sales. Aggarwal said the low operating costs, easy financing and subsidies (partly) will result in the mass market share falling to 75 per cent for the industry. Ola hopes for a 50-50 split.

Significantly, Ola is not thinking only in terms of e-scooters. It recently offered a peek into its upcoming electric motorbike, which is expected to hit the roads in the second half of this vear. Motorbikes account for 60 per cent of overall two-wheeler sales and have entrenched incumbents such as Hero MotoCorp, Bajaj and TVS. Clearly, Ola plans to ride hard against

# India's population gap over China to widen further

India is set to surpass China by 3 million this year

ANOUSHKA SAWHNEY

New Delhi, 10 February

India's population gap over China is set to widen for decades yet, and there will be two Indians for every Chinese person alive by the end of the century.

India is expected to cross China and become the world's most populous country in April this year, according to United Nations Population Division data. The two countries have accounted for around 36 per cent of the world's population since the 1950s. In 2022, according to medium variant projections by the UN. it was 35.6 per cent and is estimated to be 35.5 per cent in 2023. By 2100, India and China will account for 22.2 per cent of the world's population.

While China has been more populated than India since the 1950s, an analysis of the UN data shows that India will surpass China in 2023 by 3 million people and the gap will only widen with time (see chart 1).


"Roughly one-in-five people globally who are under the age of 25 live in India," according to an analysis by Pew Research Center.

Those below 25 years of age accounted for 57.13 per cent share in India's total population in 1950. By July 2023, it will be 42.7 per cent. The share of those in the age group of 25-64 will be 50.2 per cent by July 2023. However, the share is projected to change by 2100. Share of those below 25 years of age will further decline to 23.9 per cent. On the other hand, the share of those in the age group of 25-64 will rise to 46.3 per cent (see chart 2).


India's total fertility rate, or number of children born per woman, was 5.73 compared to a global rate of 4.86 in 1950. In 2022, India's rate was estimated to be 2.01 while India. As per the UN projecthe global rate is 2.31. China's declined from 5.81 in 1950 to face net negative migration of the 20th century".



1. India's population expected to be twice China's by 2100 Population (million)




### 2. High share of those below 25 years of age Shows share of different age group in India's population (%)



## 3. Dropping fertility rate

Note: Total Population, as of July 1

1960



Note: Fertility rate is live births per woman Source: United Nations, DESA, Population Division (2022)

1.18 in 2022 (see chart 3).

Data from the National Family Health Survey (NFHS) shows that the fertility rate in urban India has fallen from 2.06 in 2005-06 to 1.63 in 2019-21. The decline in rural India was from 2.98 to 2.14 in the same period.

In 2022, more than 487,000 people migrated from tions, the country is likely to

till 2100.

Pew Research Center highlights, "India's net migration has not always been negative. As recently as 2016, India gained an estimated 68,000 people due to migration (likely to be a result of an increase in asylum-seeking Rohingya fleeing Myanmar). India also recorded increases in net migration on several occasions in the second half

## मध्यप्रदेश लघु उद्योग निगम मर्यादित

(मध्यप्रदेश शासन का उपक्रम)

ाथम तल पंचानन भवन, मालवीय नगर, भोपाल, दुरभाष क्रमांक : 2673141, 2673142 (For online help) E-mail ID: mplunbpl@yahoo.com, support.lun@mp.gov.in

### ई-निविदा सचना क्रमांक 02-ए/2022-23

म.प्र. लघु उद्योग निगम द्वारा ई-प्रोक्योरमेंट निविदा सिस्टम के माध्यम से निम्नलिखित उत्पादों हेतू नियत दिनांक को अपरान्ह 4.00 बजे तक निविदाएं आमंत्रित की जाती हैं :

S.No. Tender No. Name of Product		EMD/PG	Last Date of Bid Submission	
1.	23030-A	3030-A Shoes (Gents Casual Canvas Walking Shoes)		02.03.2023
2.	23031-A	Chappal (Ladies Casual Walking Chappal)	25,00,000/-	02.03.2023
3.	23032-A	Synthetic Saree	25,00,000/-	02.03.2023
4. 23033-A Moulded Plastics Water Bottle (1.5 Litre)		25,00,000/-	02.03.2023	
5	22024 4	Limbualla	25.00.000/	02.02.2022

नोट:- निविदा में भाग लेने हेतु पात्रता, पूर्ण निविदा दस्तावेज, निविदा आमंत्रण सूचना, निविदा शर्तें आदि की जानकारी mptendering पोर्टल https://mptenders.gov.in पर देखी जा सकती है। निविदा में भाग लेने के लिए उक्त पोर्टल पर पंजीकरण आवश्यक है। म.प्र. माध्यम/108521/2023



## STAR PAPER MILLS LIMITED

Regd. Office : Duncan House, 2nd Floor, 31, Netaji Subhas Road, Kolkata 700 001 CIN-L21011WB1936PLC008726 Ph: (033) 22427380-83 Fax: (033)22427383 email: star.sre@starpapers.com, website:www.starpapers.com

EXTRACTS OF THE STANDALONE UN-AUDITED FINANCIAL RESULTS FOR THE QUARTER AND NINE MONTHS ENDED 31ST DECEMBER, 2022

	(Rs. In L	akhs except	earnings per	share data)
Sr No.	Particulars	ended 31st December 2022	31st December 2022	ended 31st December 2021
4	Tatal Jacobs from Operations	Un-audited	Un-audited	Un-audited
2	Total Income from Operations  Net Profit /( Loss) for the period ( before Tax,	11575.32	36927.99	9319.44
	Exceptional and Extraordinary items)	2730.67	7104.92	1141.55
3	Net Profit /( Loss) for the period before tax (after Exceptional and Extraordinary items)	1811.18	6185.43	1141.55
4	Net Profit /( Loss) for the period after tax (after Exceptional and Extraordinary items)	1273.90	4921.85	720.10
5	Total Comprehensive Income for the period [Comprising Profit/ (Loss) for the period after tax and Other Comprehensive Income after tax]	1278.46	4854.73	719.57
6	Paid-up Equity Share Capital	1560.83	1560.83	1560.83
7	Other Equity (as shown in Audited Balance-Sheet of previous year)	-	-	-
8	Earnings per equity share of Rs 10/-each			
	(I) Basic (Rs.) (ii) Diluted) (Rs.)	8.16 8.16	31.53 31.53	4.61 4.61

- The above is an extract of the detailed format of financial results filed with stock exchanges unde Regulation 33 of the SEBI (Listing obligations and Disclosure Requirements) Regulations, 2015 The full format of financial results are available on the stock exchange websites at http:// www.nseindia.com and at http://www.bseindia.com and on the Company's website at http:// www.starpapers.com.
- The above results have been reviewed by the Audit Committee and approved by the Board o Directors at their respective meetings held on 10th February, 2023.

By Order of the Board of Directors For Star Paper Mills Ltd.

Date: 10/02/2023 Place: New Delhi

Managing Director DIN: 00096112

# Mindteck,

## Mindteck (India) Limited

CIN:L30007KA1991PLC039702 A.M.R Tech Park, Block I, 3<sup>rd</sup> Floor, # 664, 23/24, Hosur Main Road Bommanahalli, Bangalore - 560 068 Ph. No.: +91 (80) 4154 8000 Fax: +91 (80) 4112 5813 www.mindteck.com

STATEMENT OF UNAUDITED CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2022

[See Regulation 47(1) (b) of the SEBI (LODR) Regulations, 2015] (Rs in lacs, except as otherwise stated

	Consolidated					
Particulars	Quarter Ended December 31, 2022	Quarter Ended September 30, 2022	Quarter Ended December 31, 2021	Nine Months Ended December 31, 2022	Nine Months Ended December 31, 2021	Year Ended March 31, 2022
	Unaudited	Unaudited	Unaudited	Unaudited	Unaudited	Audited
Total income from operations	8,364	8,510	7,677	25,133	22,853	30,385
Net Profit for the period (before Tax, Exceptional and/or Extraordinary items)	710	585	514	1,939	1,529	1,990
Net Profit for the period before tax (after Exceptional and/or Extraordinary items) (refer note 5)	710	585	514	1,939	3,347	3,808
Net Profit for the period after tax (after Exceptional and/or Extraordinary items)	551	473	445	1,536	3,032	3,331
Total Comprehensive Income for the period [Comprising Profit) for the period (after tax) and Other Comprehensive Income (after tax)]	846	552	468	2,116	3,105	3,524
Equity Share Capital	2,497	2,523	2,529	2,497	2,529	2,530
Reserves (excluding Revaluation Reserve) as shown in the Audited Balance Sheet of the previous year	-	_	_	-	_	13,586
Earnings Per Share (of Rs. 10/- each) (for continuing and discontinued operations) -						
Basic :	2.19	1.87	1.76	6.08	12.01	13.19
Diluted :	2.14	1.83	1.72	5.95	11.76	12.90

Information regarding Unaudited Standalone Financial Results for the guarter ended and nine months ended December 31, 2022 (Rs in lacs, except as otherwise stated)

(**************************************						
Standalone						
Particulars	Quarter Ended December 31, 2022	Quarter Ended September 30, 2022	Quarter Ended December 31, 2021	Nine Months Ended December 31, 2022	Nine Months Ended December 31, 2021	Year Ended March 31, 2022
	Unaudited	Unaudited	Unaudited	Unaudited	Unaudited	Audited
Total income from operations	3,261	3,360	2,840	9,866	8,770	11,780
Net Profit for the period (before Tax, Exceptional and/or Extraordinary items)	437	403	276	1,332	1,031	1,555
Net Profit for the period before tax (after Exceptional and/or Extraordinary items) (refer note 6)	437	403	276	1,332	969	1,493
Net Profit for the period after tax (after Exceptional and/or Extraordinary items)	303	295	226	991	708	1,098
Total Comprehensive Income for the period [Comprising Profit for the period (after tax) and Other Comprehensive Income (after tax)]	298	274	220	990	713	1,117

- 1. The financial results have been prepared in accordance with the recognition and measurement principles laid down in Indian Accounting Standards ('Ind AS') prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended.
- The above Standalone and Consolidated results were reviewed and approved by the Board of Directors at its meeting held on February 10, 2023.
- The above is an extract of the detailed format of Quarterly Financial results filed with the BSE Limited and National Stock Exchange of India Limited under Regulation 33 of the SEBI (Listing Obligations and Disclosure Requirements) Regulations, 2015.
- The Board of Directors in their meeting held on August 11, 2022 had approved buy back not exceeding Rs. 1,370 lakhs, from open market through the stock exchange mechanism. The buyback of equity shares commenced on August 24, 2022 and the Company bought back 398,638 equity shares at a volume weighted average buyback price of Rs.139.30 per equity share and extinguished subsequently. In accordance with Section 69 of the Companies Act 2013, as at December 31, 2022, the Company has created 'Capital Redemption Reserve' of Rs.40 Lakhs equal to the nominal value of the shares bought back as an appropriation from free reserves.
- The US Federal government in the wake of COVID 19 pandemic provided support to business through Paycheck Protection Program (PPP). Mindteck Inc. obtained a benefit under this scheme for Rs. 1,818 Lakhs during April 2020. During the quarter ended June 30, 2021, Mindteck Inc. has received complete waiver/forgiveness of the loan amount from Small Business Administration, United States government agency and accordingly the aforesaid loan forgiveness has been shown as income under exceptional item.
- During the nine months ended December 31, 2021, the Company has made additional provision of Rs. 62 lakhs towards loan given to Mindteck Employee Welfare Trust (MEWT) pursuant to grant of 3,50,000 options to certain employees of the Company, under the Mindteck Employees Stock Option Scheme 2020 at exercise price of Rs. 10 which will vest as per the vesting conditions approved by the Nomination and Remuneration Committe
- The full format of the quarterly financial results are available on the Stock Exchange websites (www.bseindia.com) and (www.nseindia.com) and also on Company's website (www.mindteck.com).

For and on behalf of the Board of Directors

Sd/-Anand Balakrishnan **CEO** and Managing Director

Place: Bengaluru Date: February 10, 2023











G **GOKAK** 

TEXTILES LIMITED

ನಿರ್ವಹಣೆಗಳಿಂದ ಒಟು ಆದಾಯ

ತೆರಿಗೆ ಮುನ್ನ ಅವಧಿಗಾಗಿ ನಿವ್ವಳ ಲಾಭ/(ನಷ್ಟ)

ಮತ್ತು /ಅಥವಾ ವಿಶೇಷ ಐಟಂಗಳ ನಂತರ)

ಪಾವತಿಯಾದ ಇಕ್ಕಿಟೆ ಶೇರು ಬಂಡವಾಳ

ಪ್ರಮುಖ ಸತಂತ್ರ ಹಣಕಾಸು ಮಾಹಿತಿ

ಬೇಸಿಕ್ ಮತ್ತು ಡೈಲೂಟೆಡ್ ਤਦਾ ਡೇರು **ಗಳಿಕೆ** (ਤਦਾ **ਹ**ೂ. 10/-)

ವಹಿವಾಟು ತೆರಿಗೆಯ ಮೊದಲು ಲಾಬ

ತೆರಿಗೆಯ ನಂತರ ಲಾಬ

ಸ್ಥಳ : ಗೋಕಾಕ್ ಫಾಲ್ಸ್

ದಿನಾಂಕ : ಫೆಬ್ರವರಿ 10, 2023

ಅವಧಿಗಾಗಿ ನಿವ್ವಳ ಲಾಭಿ/(ನಷ್ಟ)

ವಿವರಗಳು

(ತೆರಿಗೆ ಮುನ್ನ, ವಿನಾಯಿತಿಯ ಮತ್ತು /ಅಥವಾ ವಿಶೇಷ ಐಟಂಗಳು)

(ವಿನಾಯಿತಿ ಮಾಡಿದ ಮತ್ತು / ಅಥವಾ ವಿಶೇಷ ಐಟಂಗಳ ನಂತರ)

ಅವಧಿಗಾಗಿ ಒಟ್ಟು ವ್ಯಾಪ್ತವಾದ ಆದಾಯ/ (ಅವಧಿಗಾಗಿ ಅಡಕವಾದ ಲಾಭ/

(ನಷ್ಪ)(ತೆರಿಗೆ ನಂತರ) ಮತ್ತು ಇತರ ವ್ಯಾಪ್ತವಾದ ಆದಾಯ (ತೆರಿಗೆ ನಂತರ)

ವಿವರಗಳು

ಕೆರಿಗೆ ನಂತರ ಅವಧಿಗಾಗಿ ನಿವ್ಯಳ ಲಾಭ/(ನಷ್ಟ) (ವಿನಾಯಿತಿಯ

#### **CHANGE OF NAME**

, NIKITA NAMADEV (New Name), D/o NAMADEV, aged 24 years, Residing at NO.9999, BHAVANI TEMPLE, TADAKAL TANDA, TADKAL, KALABURGI KARNATAKA-585322, PRESENTLI CAMPED AT BENGALURU CITY, declare that I have changed my name from NIKITA (Old Name)to NIKITA NAMADEV (New Name), henceforth I shall be know and called as NIKITA NAMADEV (New Name) for all my personal, official & legal purpose, vide Affidavit dated: 09/02/2023 before Notary **GANGARAJU** .**B.N** at BENGALURU

30 ನೇ ಎ.ಸಿ.ಎಂ.ಎಂ. ನ್ಯಾಯಾಲಯ ಕ್ರಿಮಿನಲ್ ಮಿಸ್ ನಂ. 7389/2022 ಹ್ಯಾಮಕ್ಕೆ ಹಿಡುವ ಕೋಂ, ಚಂದ್ರವ್ಯ ಏನ್, ಎ.ಪಿ. ಅಂಚನಪ್ಪ ಅಲಪ್ಪನಪ್ ಕಳಬ ಹೋಬಳ, ಹೊಸಕೋಟಿ ತಾಲ್ಕೂಕು, ವೆಂಗಳೂರು ಗ್ರಾಮಾಂತರ. 2 ಕ್ರೀಮಕ್ಕಿ ಬರಾಜಕಿ, ಕೋಂ, ನಾಗರಾಜ, ನನ್ ಎ.ಪಿ. ಅಂಚನಪ್ಪನ, ರಂ, (ಐ).2, ನೇ ಮುಖ್ಯರನೆ, 10ನೇ ಕ್ರಾಗ್, ಆಗ್ರಪಾರ ಲೇಶಿಟ್, ಜಕ್ಕೊರು ಮೊದ್ ಯಲಪಂತ ಹೋಬಳ ಲೋಗಳೂರು ಆರ್ಚಕಾರುದೆ ಮತ್ತು ಕಮಿಹಿಕರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು... ಪ್ರತಿಕಾರಿಯ

ಶ್ರೀನಿಜಾಗ ಮೂರ್ತಿ ಎ ಏನ್ 'ಎ.ಪಿ. ಅಂಜೀವನ್ನ ರವರು ದಿನಾಂಕ 26-01-2005 ರಂದು, ಮರಣ ಹೊಂದಿದ್ದು, ಈ ಟಗ್ಗೆ ಮೆರುದಿದಾರರು, ಆತನೆ ಮರಣ ಎಂದಿದ್ದು ಈ ಟಗ್ಗೆ ಮೆರುದಿದಾರರು, ಆತನೆ ಮರಣ ಎಂದಿದ್ದು ಈ ಟಗ್ಗೆ ಮೆರುದಿದಾರರು, ಆತನೆ ಮರಣ ಮೊರಕೊಂಡಿ, ನಿರಂತ ಮೆರುಣ ತರ್ಮನಕ್ಕೆ ಮತ್ತೆ ಕೊಡೆದು, ಈ ಟಗ್ಗೆ ಮುರಂತ ಮೆರುಣ ತರ್ಮನಕ್ಕೆ ಮತ್ತೆ ಕೊಡೆದು, ಆರೇಶಿ ಪ್ರತಿಕ್ಷೆ ಮುರುವಿದ್ದಾರೆ ಪ್ರತಿಕ್ಷೆ ಮತ್ತು ಮಾಡುವಿದ್ದಾರೆ ಪ್ರತಿಕ್ಷೆ ಮತ್ತು ಮತ್ತು ಮತ್ತು ಮುರುವಿದ್ದಾರೆ ಮತ್ತು ಮಾಡುವಿದ್ದಾರೆ ಮತ್ತು ಮತ್ತು ಮುರುವಿದ್ದಾರೆ ಮತ್ತು ಮಾಡುವಿದ್ದಾರೆ ಮತ್ತು ಮತ್ತು ಮುರುವಿದ್ದಾರೆ ಮತ್ತು ಮುರುವಿದ್ದಿದ್ದ ಪ್ರಕ್ಷಣೆಗಳು ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಪ್ರಕ್ಷಣೆಯ ಮುರುವಿದ್ದಿದ್ದ ಮುರುವಿದ್ದಿದ್ದ ಪ್ರಕ್ಷಣೆಯ ಮುರುವಿದ್ದಿದ್ದ ಮುರುವಿದಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದ್ದಿದ್ದ ಮುರುವಿದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದಿದ್ದ ಮುರುವಿದ್ದಿದ್ದ ಮುರುವಿದಿದ್ದ ಮುರುವಿದ್ದಿದ್ದ ಮುರುವಿದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದ್ದಿದ್ದ ಮುರುವಿದಿದ್ದ ಮುರುವಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದಿದ್ದ ಮುರುವಿದಿದಿದ್ದ ಮುರುವಿದಿದಿದ್ದ ಮುರುವಿದಿದಿದ್ದ ಮುರುವಿದಿದಿದ್ದ ಮುರುವಿದಿದಿದ್ದ ಮುರುವಿದಿದಿದ್ದ ಮುರುವಿದಿದಿದ್ದ ಮುರವಿದಿದಿದ್ದ ಮುರುವಿದಿದ್ದ ಮುರುವಿದಿದ್ದ ಮುರುವಿದಿದ್ದ ಮಿದಿದಿದಿದ್ದ ಮಿದಿದಿದ್ದ ಮಿದಿದಿದಿದ್ದ ಮಿದಿದಿದಿದ್ದ ಮಿದಿದಿದಿದ್ದ ಮುರುವಿದಿದಿದ್ದ ಮಿದಿದಿದ್ದಿ

ಸ್ಥಾಯಾಲಯದಲ್ಲಿ ಆದೇಶದ ಮೇರೆಗೆ: ಶಿಶ್ವೇಸದಾರರು, 30ನೇ ಎ.ಸಿ.ಎಂ.ಎ ಸ್ಥಾಯಾಲಯ ದೆಂಗಳೂರು.

ಆರ್ಜಿದಾರರ ಪರ ವಕೀಲರು: ನಾಗರಾಜಾ ರೆಡ್ಡಿ ಡಿ ಲಿಕ್ಕವೆಂಚರ್ಸ್, ನಂ.6 14ನೇ ಆಡ್ಡರಸ್ತೆ, ಕಬ್ಬನ್ ಪೇಟೆ, ಬೆಂಗಳೂರು–56000:

## ಮಾನ್ಯ ಸಿವಿಲ್ ಜಡ್ಜ್ ಅಂಡ್ ಜಿ.ಎಂ.ಎಫ್.ಸಿ. ನ್ಯಾಯಾಲಯ ಹೊಸಕೋಟೆ, ಬೆಂಗಳೂರು ಜಿಲ್ಲೆ

ಹೊಸಹೋಟೆ, ಚಂಗಳೂರು ಜಿಲ್ಲೆ ಹಿಡಿದ್ದಾರೆ ಹೊಸಹೋಟೆ, ಚಂಗಳೂರು ಜಿಲ್ಲೆ ಕ್ರಿಮಿಸ್ 22/2023 ಆರ್ಜಿದಾರರು ೨ ಶ್ರಿಸಿ ಮಟ್ಟಮ್ಮ ಕೋಂ. ಲೇಟ್ ಮುನಿರಾಬ @ ರಾಜಣ್ಣ ವಯಸ್ತು: 55 ವರ್ಷ, ಇಟ್ಟರ ತಾರ್ಸ: ನಂ. 17, ಆರಥಳ್ಳ, ಕಲ್ಪಾಹಿಂಟೆ ಆಗ್ರಹಾರ, ಆನುಗೊಂಡನಹಳ್ಳ ಹೋಲಂ ನಿರ್ಣಕ್ಷ್ಮಿ ಮರ್ಯ 35 ವರ್ಷ, ಇಟ್ಟರ ತಾರ್ಸ: ನಂ. 17, ಆರಥಳ್ಳ, ಕಲ್ಪಾಹಿಂಟೆ ಆಗ್ರಹಾರ, ಆನುಗೊಂಡನಹಳ್ಳ ಹೋಲಂ ನಿರ್ಣ. ನಂಗಳೂರು ಹೆಚ್ಚಿ-560130, 4) ಶ್ರೀಮತಿ. ಮಂದು ಚಿಕ್ಕ-560130, 4) ಶ್ರೀಮತಿ. ಮಂದು ಆರ್. ಡಿಸ್, ಕೋಂರ ಜಿಲ್ಲೆ-563130, 4) ಶ್ರೀಮತಿ. ಮಂದು ಆರ್. ಡಿಸ್, ಕೋಂರ ಜಿಲ್ಲೆ-563130, 4) ಶ್ರೀಮತಿ. ಮಂದು ಆರ್. ಡಿಸ್, ಕೋಂರ ಜಿಲ್ಲೆ-563130, 4) ಶ್ರೀಮತಿ. ಮಂದು ಆರ್. ಡಿಸ್, ಕೋಡ್ ಮುನಿರಾಬ ಡ್ರಿಸ್ ಮುನಿರಾಬ ಡ್ರಿಸ್ ಮುನಿರಾಬ ಡ್ರಿಸ್ ಮುನಿರಾಬ ಡ್ರಿಸ್ ಮುನಿರಾಬ ಡ್ರಿಸ್ ಮುನಿರಾಬ ಡ್ರಿಸ್ ಮಾರ್ಡ ಮಾರ್ನ ವಾಸನ 1.64, ಹಿರಂಡಸ್ಟ್ ಬೆಂಗಳೂರು-560 049 ಮತ್ತು ಮಂದುರುವರದ: ಮಾನ್ಯ ತಹುತುದ್ದಾರೆ, ಜನನ ಮತ್ತು ಮರಣ ನೋಂದಣೆ ಇಲಾಖೆ, ಹೊಸಕೋಟೆ ತಾಲ್ಮೂಕು, ಬೆಂಗಳೂರು ಮತ್ತು ಎಂದುರುವಾರರು: ಮಾನ್ಯ ತಹುತುದ್ದ ಮತ್ತು ಎಂದುರುವಾರರು: ಮಾನ್ಯ ತಹುತಿಕಲ್ಪಾಣೆ, ಜನನ ಮತ್ತು ಮರಣ ನೋಂದರೆ ಇಲಾಖೆ, ಹೊಸಕೋಟೆ ತಾಲ್ಮೂಕು, ಬೆಂಗಳೂರು ಮತ್ತು 2, 3 ಮತ್ತು 4ನೇ ಅರ್ಜದಾರರಗೆ ತೆಂದೆಯಾದ ಮತ್ತು 2, 3 ಮತ್ತು 4ನೇ ಅರ್ಜದಾರರಗೆ ತೆಂದೆಯಾದ ಮತ್ತು 2,3 ಮತ್ತು 4ನೇ ಅರ್ಜದಾರರಗೆ ತೆಂದೆಯಾದ ಮತ್ತು 2,3 ಮತ್ತು 4ನೇ ಅರ್ಜದಾರರಗೆ ತೆಂದೆಯಾದ ಮತ್ತು 2,3 ಮತ್ತು 4ನೇ ಅರ್ಜದಾರರಗೆ 3 ರಂದೆಯಾದ ಮತ್ತು 2,3 ಮತ್ತು 4ನೇ ಅರ್ಜದಾರರಗೆ 3 ರಂದೆಯಾದ ಮತ್ತು 2,3 ಮತ್ತು 4ನೇ ಅರ್ಜದದಾರರಗೆ 1 ನೇ ಅರ್ಜದಾರರಗೆ ಪತಿಯಾದ ಮತ್ತು 2,3 ಮತ್ತು 4ನೇ ಅರ್ಜದಾರರಗೆ 3 ರಂದೆಯಾದ ಮತ್ತು 2,3 ಮತ್ತು 4ನೇ ಅರ್ಜದಾರರಗೆ 3 ರಂದೆಯಾದ ಮತ್ತು 2,3 ಮತ್ತು 4ನೇ ಅರ್ಜದಾರರಗೆ 3 ರಂದೆಯಾದ ಪ್ರಕ್ಷ ತಿರುವಾರಕ್ಕೆ ಪ್ರಕ್ಷಣ್ಣ ಕ್ಷಾರ್ಟಿಸಿ ನೇ ಅರ್ಜದಾರರಗೆ 3 ರಂದೆಯಾದ ಮತ್ತು 2,3 ಮತ್ತು 4ನೇ ಅರ್ಜದಾರರಗೆ 3 ರಂದೆಯಾದ ಪ್ರಕ್ಷಣ್ಣ 11,1100 ಗಂಗೆ 1,1100 1,1100 ಗಂಗೆ 1,1100 ಕ್ಕಿಮಿಸ್. 22/2023

ಮಾನ್ಯ ನ್ಯಾಯಾಲಯದ ಆದೇಶದಂತೆ: ಮಾನ್ಯ ಸಿವಿಲ್ ಜಡ್ಜ್ ಅಂಡ ಜೆ.ಎಂ.ಎಫ್.ಸಿ. ನ್ಯಾಯಾಲಯ, ಹೊಸಕೋಟೆ, ಬೆಂಗಳೂರು ಜಿಲ್ಲೆ ಅರ್ಜಿದಾರರ ಪರ ವಕೀಲರು: ಶ್ರೀ. ಕೆ. ವಿ. ರಾಮು ನಂ. 12/2, 10ನೇ ಕ್ಲಾಸ್, ಕಬ್ಬನ್ಪೇಟೆ, ಬೆಂಗಳೂರು-560002.

#### AFFIDAVIT I, SHREEVEDHA, aged about

18 yrs. D/o. Jayalakshmi, residing at Sri Vasavi Parameshwari Temple, 1st Main Road, 1st Cross, Gandhinagar, Yelahanka Old Town, Bangalore 560064, do hereby state and submit vide affidavit dated 08-02 2023 sworn before notary G.R. Ravichandra Reddy at Bangalore that my Correct name is SHREEVEDHA and not Vedavathi V. as mentioned wrongly in my Aadhaar Card.

### **PUBLIC NOTICE**

I, Raja A, S/o H. Anjanappa, aged about 41 years, R/at #19/1. 2nd main 2nd cross, Kanteerva Nagar Nandhini Layout, Bangalore North, Bangalore-560096. I have lost my original registered sale deed document bearing doc. no. 6810/74-75 dated 17-3-1975 in respect of Sy/No.1, site No.19 of Jarake bande kavalu village, Gorgunte playa colony, Rajajinagar, Bengaluru executed by Shri Hanumanthaiah, S/o Anjanappa in favour of Venkatalakshmamma w/o Krishnappa in the BMTC bus. If any person/institution has found the aforesaid document that I have lost Kindly deposit the same with the counsel mentioned below, witthin 7 days from the date of publication of this Notice at the address mentioned below. S.N. SAMEER, Advocate

No.22, Laxmi Nilaya, 2nd Floor, Madhava Nagar, Kumara Park East, Bengaluru-560001 Date: 09-02-2023

### **PUBLIC NOTICE**

This is to inform the general public that my clients **Sri. Bijaram Patel**, S/o Nemaram Patel, and his wife **Smt. Surajdevi**, both are R/at No.220/41, Vajarahalli, Nelamangala Taluk, Bangalore Rural District-562123, are the absolute owners of the Property hearing New Assessment No 43/2 Old Khatha No.37, of Hurulichikkan Village, Hesarughatta Hobli, Bangalore North Taluk, Measuring East to West: on Northern Side 105 feet, on Southern Side 87 feet and North to South: on Eastern Side 70 feet, on Western Side 75 feet, in all measuring 6960 Square feet, and bounded on East by: Pipe Line and Sy. No.46, West by: Hesaraghatta Main Road, Morth by: Sy. No.45 belongs to Malimatt, South by: Remaining Sy. No.43 belongs to Mahesh & Savithramma, they acquired the same through a Registered Sale Release Deed Dated 16.11.2012, vide booding.
No.MDL-4-00055/2012-13, in the office of Senior Sub-Registrar, Madanayakanahalli, and Origina Release Deed Dated 16.11.2012, vide Documen No.MDL-4-00056/2012-13, in the office of Senio Sub-Registrar, Madanayakanahalli. In this regard Sub-Registrar, Madanayakananalıı in this regard they have lodged a police complaint on 07.02.2023, the public to whoseever find original documents may be handed over to my clients or undersigned advocate. Any person/s do not have any right, title or interest of any nature in or any lien, charge or claims in relation to the said property. The public are hereby warned that any transaction whatsoever with respect to the said propoerty would at their own risk.

Sudha Shivaramu, Advocate
No. 117, 4th Main Road, Between-8th and 9th
Cross, Near T.R. Mill Chamarajpet, Bangalore
South, Bangalore - 550018. Mob: 9916473662

ಪಕಾರಟೆಂಡರ್ ಕರೆಯಲಾಗಿದೆ.

ಮೊತ (ರೂ): Rs.1,27,000.00

week from the date of publication, claims if any, received thereafter shall not be binding on my client.

G.CHANDRASHEKAR, Advocate

ಕಾರ್ಯನಿರ್ವಾಹಕ ನಿರ್ದೇಶಕರು.

ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ರವರ ಕಛೇರಿ

ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್, ಕಮಲಾಪುರ,

ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ

(ಕರ್ನಾಟಕ ಮೃಗಾಲಯ ಪ್ರಾಧಿಕಾರದ ಒಂದು ಘಟಕ)

ಸಂಖ್ಯೆ: ಅಬಿವಾಮ್ನ/ಟೆ.ಕಾ/ನೀ.ಸ & ಸಿ.ಅ/2022-23 ದಿನಾಂಕ: 07-02-2023

2022-23ನೇ ಸಾಲಿನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು, ಹಾಗೂ ಉಪ

೨ರಣ್ಯ ಸಂರಕ್ಷಣಾಧಿಕಾರಿಗಳು<sup>...</sup> ಶ್ರೀ ಅಟಲ್ ಬಿಹಾರಿ ವಾಜಪೇಯಿಜೂಲಾಜಿಕಲ್

ಪಾರ್ಕ್, ಕಮಲಾಪುರ ಮೃಗಾಲಯದಲ್ಲಿ Water Supply & Sprinkler Facility

ಕಾಮಗಾರಿನಿರ್ಮಾಣಮಾಡುವ ಸಂಬಂಧ ಕಾಮಗಾರಿಗೆ ಕರ್ನಾಟಕ ಅರಣ್ಯ ಇಲಾಖೆ/

ಕೆ.ಪಿ.ಡ್ಬ್ಲ್ಯೂಡಿ/ಸಿ.ಪಿ.ಡ್ಬ್ಲ್ಯೂಡಿ/ಗುತ್ತಿಗೆದಾರರಿಂದ ಕರ್ನಾಟಕ ಸಾರ್ವಜನಿಕ

ಸಂಗ್ರಹಣೆಗಳಲ್ಲಿ ಪಾರದರ್ಶಕ ನಿಯಮ 2000 ಮತ್ತುಕಾಯ್ದೆ 1999ರ ಇ–ಪೋರ್ಟಲ್

ಇಂಡೆಂಟ್ ಸಂಖ್ಯೆ:1.ZAK/2022-23/OW/WORK\_INDENT512/

CALL-2. ಅಂದಾಮ ಮೊತ್ತ (ರೂ.ಗಳಲ್ಲಿ): Rs. 63,50,000.00. ಇ.ಎಂ.ಡಿ.

ಲಭ್ಯವಿರುತ್ತದೆ. ಟೆಂಡರ್ ವಿವರಗಳು ಇ–ಪ್ರಕ್ಕೂರಮೆಂಟ್ನಲ್ಲಿ ಲಭ್ಯವಾಗುವ ದಿನಾಂಕ:

07.02.2023, ಬಿಡ್ ಪೂರ್ವ ಸಭೆ ದಿನಾಂಕ: 13.02.2023 ಬೆಳಿಗ್ಗೆ 11.00. ಕೊನೆಯ

ಸಿನಾಂಕ: **21.02.2023** ಸಾಯಂಕಾಲ 4.30ಗಂಟೆಯವರೆಗೆ ತಾಂತ್ರಿಕ ಬಿಡ್ತೆರೆಯುವ

ದಿನಾಂಕ: **22.02.2023** ಸಾಯಂಕಾಲ 4.32 ಗಂಟೆಗೆ ಮತ್ತು ಆರ್ಥಿಕ ಬಿಡ್*ತೆರೆಯುವ* 

ದಿನಾಂಕ: 24.02.2023 ಬೆಳಿಗ್ಗೆ 11.30 ಗಂಟೆಯ ನಂತರ. ಹೆಚ್ಚಿನ ವಿವರಗಳನ್ನು

ಕಾರ್ಯನಿರ್ವಾಹಕ ನಿರ್ದೇಶಕರು, ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀ

ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್, ಕಮಲಾಪುರ-ಪಾಪಿನಾಯಕನಹಳಿ

ಮುಖ್ಯರಸ್ತೆ (ಜಂಗಲ್ರೆಸಾರ್ಟ್ ಹತ್ತಿರ) ಕಮಲಾಪುರ ಇವರ ಕಛೇರಿಯಿಂದ ಅಥವಾ

ದೂರವಾಣಿ ಸಂಖ್ಯೆ:08394–295289 ಕಛೇರಿ ವೇಳೆಯಲ್ಲಿ ಪಡೆಯಬಹುದು. ಸಹಿ/–ಕಾರ್ಯನಿರ್ವಾಹಕ ನಿರ್ದೇಶಕರು, ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ,

ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್. ಕಮಲಾಪುರ

ಹೊಸಪೇಟೆ ತಾಲ್ಲೂಕು ವಿಜಯನಗರ ಜಿಲ್ಲೆ ಡಿಐಪಿಆರ್/ವಿಜಯನಗರ/359/ಕೆಎಸ್ಎ೦ಸಿಎ/2022-23

\_ ಈ ಟೆಂಡರ್ ಪ್ರಕಟಣೆ ಪ್ರತಿಯುwww.eproc.karnataka.gov.inಇಲಿ

## PUBLIC NOTICE

It is hereby notified for the information of the General Public, that my client Smt.Vanaja.M.D. w/o Sri.D.M.Prakash, resident of No.02 3-A Main Road ISRO Layout, BSK III Stage, Bengaluru.560 078 represents to me that she acquired site No.22, V.P.katha No.277/22, carved out of converted Sy.no.30/1 of Arasinakunte village, Nelamangala Taluk. under a sale village, Nelamangala Taluk, under a sale deed dated 30.01.2003 from her from her predecessor-in-title one Smt.J.Renuka w/o Sri S Jagadish, who had in turn acquired the same under a Registered sale deed dated. 22.05.1995, registered on 28.07.1995 registered as No.446 of 1995-96, Volume 1743, at pages 246-248 registered in the Office of Sub Registrar, Nelamangala. But now she could not find/locate the Original Sale deed No.446 of 1995-96 referred to supra, in the documents with her now and as it is not traced, misplaced during shifting of house, the same appears to have been either misplaced and/or lost. Finder may return to the undersigned or contact the undersigned. Further, if one anyone has any claim, or interest over the said property they may submit their claim, if any, with relevant supporting documents, within one

#105, Udayagiri Devanahalli Taluk-562 110 Mob No.9538851109

#### Principal Civil Judge & JMFC Ouilding Suilibele Road Kote, At Doddaballpui Hoskote Bangalore Rural-562114

ಲೋಕೋಪಯೋಗಿ ಇಲಾಐೆ ಕಾರ್ಯವಾಲಕ ಇಂಜನಿಯರ್, ಲೋಕೋಷಯೋಗಿ ಇಲಾಖೆ, ಪೆಂಗಟೂರು ವಿಭಾಗ, 2ನೇ ಮಹಡಿ, ಲೋ. ಇ. ಮೂರಕ ಕಟ್ಟಡ, ಕೆ. ಆರ್. ವೃತ್ತ, ಖೆಂಗಳೂರು - 560 001. ದೂ.: 080-22133370 ಫ್ಯಾಕ್ಸ್: 080-221333

ಟೆಂಡರ್ ಪ್ರಕಟಣೆ ಸಂಖ್ಯೆ : 54/2022-23

ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಬೆಂಗಳೂರು ವಿಭಾಗ, ಬೆಂಗಳೂರು ರವರು ಕರ್ನಾಟಕ ರಾಜ್ಯಪಾಲರ ಪರವಾಗಿ ಕೆ.ಟಿ.ಪಿ.ಪಿ. 2000 ರನ್ನಯ ಮತ್ತು ಸ್ಪಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್ ನಿಯಮದಂತೆ ಕರ್ನಾಟಕ ಸರ್ಕಾರದ ಇ–ಪ್ರೊಕ್ಕೂರ್ ಮೆಂಟ್ ಪೋರ್ಟಲ್ ಮೂಲಕ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಣೆ ಮಾಡಿದ ಅರ್ಹ ಟೆಂಡರ್ದಾರರಿಂದ ಎರಡು ಲಕೋಟೆ

ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿನ ನಂ. 2 ಉತ್ತರ ಉಪವಿಭಾಗಕ್ಕೆ ಸಂಬಂಧಿಸಿದಂತೆ 06 ಸಂಖ್ಯೆಯ (ರೂ. 100.00 ರಿಂದ 400.00 ಲಕ್ಷಗಳು) ಕಾಮಗಾರಿಗಳಿಗೆ ಟೆಂಡರ್ ಪ್ರಕಟಣೆಯನ್ನು ಹೊರಡಿಸಿದ್ದು, ಕಾಮಗಾರಿಯ ವಿವರಗಳನ್ನು ಮೇಲ್ಕಂಡ ಕಛೇರಿಯ ವಿಳಾಸದಲ್ಲಿ ಪಡೆಯಬಹುದಾಗಿರುತ್ತದೆ. ಟೆಂಡರ್ ಪ್ರಕ್ರಿಯೆಗೆ ಈ ಕೆಳಕಂಡಂತೆ

#### ಕಾಮಗಾರಿಗಳ ಇ.ಎಂ.ಡಿ. ಮೊತ್ತವನ್ನು ಮತ್ತು ಟೆಂಡರ್ ಪ್ರೋಸಸಿಂಗ್ ಶುಲ್ಕವನ್ನು ಇ-ಪೋರ್ಟಲ್ ನಲಿ ಸೂಚಿಸಲಾಗಿದೆ.

(1) ಟೆಂಡರ್ ಡಾಕ್ನೂಮೆಂಟ್ಗಳನ್ನು ಸರ್ಕಾರದ ಪ್ರೊಕ್ಯೂರ್ಮೆಂಟ್ ಪೋರ್ಟಲ್ನಿಂದ ಡೌನ್ಲೌಡ್ ಮಾಡಿಕೊಳ್ಳಲು ನಿಗಧಿಪಡಿಸಿರುವ ದಿನಾಂಕೆ : 09-02-2023 ರಿಂದ. (2) ಟೆಂಡರ್ಗಳನ್ನು ಆನ್ ಲೈನ್ ನಲ್ಲಿ ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕ: 24-02-2023 ಸಂಜೆ 4.00 ಗಂಟೆಯವರೆಗೆ. (3) ಟೆಂಡರ್ಗಳನ್ನು ಇ–ಪ್ರೊಕ್ಕೂರ್ಮೆಂಟ್ ಮೂಲಕ ತೆರೆಯುವ ದಿನಾಂಕ : 27-02-2023 ಸಂಜೆ 4.30 ಗಂಟೆಗೆ ಅಥವಾ ಮುಂದೆ ತಿಳಿಸಬಹುದಾದ ದಿನಾಂಕ ಮತ್ತು

ಸಮಯ. ಹೆಚ್ಚಿನ ವಿವರಗಳಿಗಾಗಿ ಈ ಕಛೇರಿಯನ್ನು ಸಂಪರ್ಕಿಸುವುದು.

ವಾಸಾಇ/ಬೆಂ.ನ./4642/ಮಣಿಪಾಲ್/2022-23 ಲೋ.ಇ. ಬೆಂಗಳೂರು ವಿಭಾಗ, ಬೆಂಗಳೂರು.

# Mindteck,

## Mindteck (India) Limited

CIN:L30007KA1991PLC039702 A.M.R Tech Park, Block I, 3<sup>rd</sup> Floor, # 664, 23/24, Hosur Main Road Bommanahalli, Bangalore - 560 068 Ph. No.: +91 (80) 4154 8000 Fax: +91 (80) 4112 5813 www.mindteck.com

STATEMENT OF UNAUDITED CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2022 [See Regulation 47(1) (b) of the SEBI (LODR) Regulations, 2015]

(Rs in lacs, except as otherwise stated)						
	Consolidated					
Particulars	Quarter Ended December 31, 2022	Quarter Ended September 30, 2022	Quarter Ended December 31, 2021	Nine Months Ended December 31, 2022	Nine Months Ended December 31, 2021	Year Ended March 31, 2022
	Unaudited	Unaudited	Unaudited	Unaudited	Unaudited	Audited
Total income from operations	8,364	8,510	7,677	25,133	22,853	30,385
Net Profit for the period (before Tax, Exceptional and/or Extraordinary items)	710	585	514	1,939	1,529	1,990
Net Profit for the period before tax (after Exceptional and/or Extraordinary items) (refer note 5)	710	585	514	1,939	3,347	3,808
Net Profit for the period after tax (after Exceptional and/or Extraordinary items)	551	473	445	1,536	3,032	3,331
Total Comprehensive Income for the period [Comprising Profit) for the period (after tax) and Other Comprehensive Income (after tax)]	846	552	468	2,116	3,105	3,524
Equity Share Capital	2,497	2,523	2,529	2,497	2,529	2,530
Reserves (excluding Revaluation Reserve) as shown in the Audited Balance Sheet of the previous year	-	-	-	_	_	13,586
Earnings Per Share (of Rs. 10/- each) (for continuing and discontinued operations) -						
Basic:	2.19	1.87	1.76	6.08	12.01	13.19
Diluted:	2.14	1.83	1.72	5.95	11.76	12.90

Information regarding Unaudited Standalone Financial Results for the guarter ended and nine months ended December 31, 2022

	(No in lade, except as ellicities stated)					
Standalone						
Particulars	Quarter Ended December 31, 2022	Quarter Ended September 30, 2022	Quarter Ended December 31, 2021	Nine Months Ended December 31, 2022	Nine Months Ended December 31, 2021	Year Ended March 31, 2022
<u> </u>	Unaudited	Unaudited	Unaudited	Unaudited	Unaudited	Audited
Total income from operations	3,261	3,360	2,840	9,866	8,770	11,780
Net Profit for the period (before Tax, Exceptional and/or Extraordinary items)	437	403	276	1,332	1,031	1,555
Net Profit for the period before tax (after Exceptional and/or Extraordinary items) (refer note 6)	437	403	276	1,332	969	1,493
Net Profit for the period after tax (after Exceptional and/or Extraordinary items)	303	295	226	991	708	1,098
Total Comprehensive Income for the period [Comprising Profit for the period (after tax) and Other Comprehensive Income (after tax)]	298	274	220	990	713	1,117

- The financial results have been prepared in accordance with the recognition and measurement principles laid down in Indian Accounting Standards ('Ind AS') prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended.
- The above Standalone and Consolidated results were reviewed and approved by the Board of Directors at its meeting held on February 10, 2023
- The above is an extract of the detailed format of Quarterly Financial results filed with the BSE Limited and National Stock Exchange of India Limited under Regulation 33 of the SEBI (Listing Obligations and Disclosure Requirements) Regulations, 2015.
- The Board of Directors in their meeting held on August 11, 2022 had approved buy back not exceeding Rs. 1,370 lakhs, from open market through the stock exchange mechanism. The buyback of equity shares commenced on August 24, 2022 and the Company bought back 398,638 equity shares at a volume weighted average buyback price of Rs.139.30 per equity share and extinguished subsequently. In accordance with Section 69 of the Companies Act 2013, as at December 31, 2022, the Company has created 'Capital Redemption Reserve' of Rs.40 Lakhs equal to the nominal value of the shares bought back as an appropriation from free reserves.
- The US Federal government in the wake of COVID 19 pandemic provided support to business through Paycheck Protection Program (PPP). Mindteck Inc. obtained a benefit under this scheme for Rs. 1,818 Lakhs during April 2020. During the quarter ended June 30, 2021, Mindteck Inc. has received complete waiver/forgiveness of the loan amount from Small Business Administration, United States government agency and accordingly the aforesaid loan forgiveness has been shown as income under exceptional item.
- During the nine months ended December 31, 2021, the Company has made additional provision of Rs. 62 lakhs towards loan given to Mindteck Employee Welfare Trust (MEWT) pursuant to grant of 3,50,000 options to certain employees of the Company, under the Mindteck Employees Stock Option Scheme 2020 at exercise price of Rs. 10 which will vest as per the vesting conditions approved by the Nomination and Remuneration Committee
- The full format of the quarterly financial results are available on the Stock Exchange websites (www.bseindia.com) and (www.nseindia.com) and also on Company's website (www.mindteck.com)

For and on behalf of the Board of Directors

Sd/-**Anand Balakrishnan CEO** and Managing Director

Place: Bengaluru Date: February 10, 2023

# ಕಿಮಿನಲ್ ಮಿಸ್. ನಂ. 438 / 2023

ಪ್ರತಿಕ ಪ್ರತಿಟಗೆ ಕುಮೀರ್ ಪ್ರತಿಕ್ಕಾಗಿಗೆ ಹೆಚ್ಚಿಸಲಾಗಿ ಹೆಚ್ಚಿಸಲಾಗಿ ಹೆಚ್ಚಿಸಲಾಗಿ ಹೇಳಿದ್ದಾರೆ ಅರ್ಜಿದಾರರ್ ಕ್ಷಣ್ಣ ಹಾಗು ಹೆಚ್ಚಿಸಲಾಗಿ ಹೇಳಿಗೆ ಹೆಚ್ಚಿಸಲಾಗಿ ಹೆಚ್ಚಿಸಿಗೆ ಹೆಚ್ಚ ವಾಡಲಾತ್ರದ. ಈ ಸಂಗಾರವನ್ನು ಪ್ರಕರಣವನ್ನು ದಿಣಾಂಕ : 08.03.2023 ರಂದು ಬೆಳ್ಳಾ 11.00 ಗಂಟಿಗೆ ನಿರ್ಣಪಡಿಸುತ್ತಿದ್ದಾರೆ. ಅರ್ಜಿದಾರರ ಕಡೆಯವರು /ಯಾಂದರೂ ತಂಪ ತಕರಾದುಗಳ ವಾಧ್ಯಪ್ರ ಅವರುಗಳು ಪ್ರಾಥಾಲಯದಲ್ಲಿ ತಮ್ಮ ಕಣದೆಯನ್ನು ಸಲ್ಲಿಸಬಹುದು ತಪ್ಪದ್ಧೆ ಅವರುಗಳು ಪ್ರಾಥಾಲಯದಲ್ಲಿ ತಮ್ಮ ಕಣದೆಯನ್ನು ಸಲ್ಲಿಸಬಹುದು ತಪ್ಪದ್ಧೆ ಕರ್ಮವರ್ಷವನ್ನು ಸುಕ್ತಿಯವಾಗಿ ತಮ್ಮನ್ನಾ ಕರ್ಮಕ್ಕೆ ಕ್ರಿಸಿತ್ಯರಣಗುವುದು. ನನ್ನ ಸಹಿಯೊಡನೆ ಹಾಗೂ ಪ್ರಾಥಾಲಯದ ಮೊಹಲನೊಂದಿಗೆ ದಿನಾಂಕ 90.02.2023 ರಂದು ನೀಡಲಾಗಿದೆ.

ಆಪರ ಮುಖ್ಯ ನ್ಯಾಯಿಕ ದಂಡ

ಕ್ಕಿಮಿಸ್. ನಂ. 574 / 2021

ಸಾರ್ವಜನಿಕ ಪ್ರಕಟಣೆಯನ್ನು ದಿನಪತ್ರಿಕೆಯಾದ ಹೊಸದಿಂಗತದಳ ನಿಂದಿಸಲಾಗಿದೆ

ಮುಖ್ಯಾಧಿಕಾರಿ, ಪುರಸಭೆ, ವಿಜಯಪುರ

ರಿಯಾಜ್ ಮತ್ತು ಇತರರು

ಸಾರ್ವಜನಿಕ ಪ್ರಕಟಣೆಯನ್ನು ದಿನಪತ್ರಿಕೆಯಾದ ಹೊಸದಿ

<u>ಅಚಿಕರಾಗರ</u>

ಎದುರುದಾರರ

By Order of the Court, Sheristedar, Court of Chief Judicial Magistrate, Bangalore Rural District, Bangalore. ಅರ್ಜಿದಾರರ ಪರ ವಕೀಲರ: ಡಿ.ಎಟ್. ನರಸರೆಡ್ಡ ನಂ. 14, 4ನೇ ಎ ಕ್ರಾಸ್, ಅಭ್ಯವ ಲೇಹಿಸ್, ಅಮೃತಪಳ್ಳಿ ಸಹಕಾರ ನಗರ ಆಂಚೆ, ಜಿಂಗಳೂರು - 560 092.

ಜೆ.ಎಂ.ಎಫ್.ಎಫ್.ಸಿ. ನ್ಯಾಯಾಲಯ, ದೇವನಹಳ್ಳಿ

ಸಿ.ಮಿಸ್. 32/2023

ಸಾರ್ವಜನಿಕ ಪ್ರಕಟಣೆ

ಈ ಮೇಲಂಡ ಅರ್ಜಿಗೆ ಸಂಬಂದಿಸಿದಂತೆ ಅರ್ಜಿದಾರರಾಡ

ಶ್ರೀ ರಿಯಾಜ್ ಬಿನ್ ಅಬ್ದುಲ್ ಸಲಾಂ ಸಾಬ್, ವಯಸು

62 ವರ್ಷ ಹಾಗೂ ಅತರ ಅರ್ಜಿದಾರರ ವಿಳಾಸ

ವಾರ್ಡ್ ನಂ. 13, ಕುಂಬಾರಪೇಟೆ, ವಿಜಯಪುರ ಟೌನ್

ದೇವನಹಳಿ ತಾಲೂಕು, ಬೆಂಗಳೂರು ಗ್ರಾಮಾಂತರ

ಜಿಲ್ಲೆ ರವರ ಹೇಳಿಕೆಯ ಮೇರೆಗೆ ಲೇಟ್ ಖಾದರ್

ಬೀಕೊಂ ಲೇಟ್ ಅಬುಲ್ ಸಲಾಂ ಸಾಬ್ ರವರ

ದಿನಾಂಕ 08.07.2006 ರಂದು ವಾರ್ಡ್ ನಂ. 13

ಕುಂಬಾರಪೇಟೆ, ವಿಜಯಪುರ ಟೌನ್, ದೇವನಹ

ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲಿ

ನಿದನರಾಗಿರುತಾರೆ. ಸದರಿಯವರ ಮರಣ ಪ್ರಮಾಣ

ಪತ್ರವನ್ನು ಪಡೆಯಲು ದೇವನಹಳಿಯ ಮಾನ್ಯ 2ನೇ

ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.

ನ್ಯಾಯಾಲಯ ದೇವನಹಳ್ಳಿಯಲ್ಲಿ ಸಿ.ಮಿಸ್ ಸಂಖ

32/2023 ರಂತೆ ಅರ್ಜಿಯನ್ನು ಸಲ್ಲಿಸಿದ್ದು, ಸದಕ್

ಅರ್ಜಿಗೆ ಸಂಬಂದಿಸಿದಂತೆ ಯಾರಿಗಾದರೂ ತಕರಾರ

ಇದಲಿ ದಿನಾಂಕ 4.3.2023 ರಂದು ಬೆಳಗೆ 11.00

ನ್ಯಾಯಾಲಯದ ಆದೇಶದ ಮೇರೆಗೆ

ಮುಖ ಲಿಪಿಕಾರರು. 2ನೇ ಅಪರ ಸಿವಿಲ್

ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.

ನ್ಯಾಯಾಲಯ, ದೇವನಹಳಿ

2ನೇ ಮಹಡಿ, ಅಭಯ ಕಾಂಪ್ಲೆಕ್ಸ್, ಶಾಂತಿನಗರ ದಕ್ಷಿಣ,

ಅಲ್ಲಿಯಾ ಎಂ., ವಕೀಲರು, ಕಛೇರಿ ವಿಳಾಸ:

ದೇವನಹಳಿ . ಬೆಂಗಳೂರು ಗ್ರಾಮಾಂತರ ಜಿಲೆ

ಗಂಟೆಗೆ, ಸದರಿ ದಿನದಂದು ಹಾಜರಾಗಲು ಸೂಚಿಸಿದೆ.

# By Order of the Court, Sheristedar, XXVIII ACMM Court, Bangalore. පස්අපහරය කර යන්පෙරා : එක්කෙකරේ .නණ ත්ර. 11, 2ක් කේෂ්ඨ, නණ නා. කලාණ එහෙනුත්, 28ක් තුන්, 18ක් කානුවන්, 2න් කළ පාලණ එහෙනේ. 28ක් තුනේ,

ESTHER SMILEY LAWRENCE (New N a m e ) D a u g h t e r o f L A T E D r . C.GNANAPRAGASAM, Aged 39 Years, Residing at NO.248/7, THIMMIAH GARDEN, COX TOWN, BENGALURU-560005,declare to ESTHER SMILEY LAWRENCE (New

ಇವರ ನಡುವೆ : ಸಮರ್ಜಿತ್ ಬಸ್ವಾಸ್ ಏನ್ ಸಂತೋಷ್ ರಂಜನ್ ಬಸ್ವಾಸ್, ವ ನಂ. 185, 13ನೇ ಬಿ ಮುಖ್ಯರಸ್ತೆ, ಗೋಕುಲ 1ನೇ ಹಂತ, ಮತ್ತಿಕೆರೆ ಲೇಡಿ! ಬೆಂಗಳೂರು - 560 054. ....ಆರ್ಜಿವಾರರು

ಮತ್ತು : ಮಾನ್ಯ ಆಯುಕ್ತರು, ಬಿ.ಬಿ.ಎಂ.ಪಿ (ಜನನ ಮತ್ತು ಮರಣ) ಬೆಂಗಳೂರು ಉತ್ತ ಶಾಲ್ಲೂಕು, ಬೆಂಗಳೂರು. ...ಪ್ರತಿವಾದಿ

ಮತ್ತು : ಚಹನ್ನ ಅರೂತ್ರಕ್ಕೆ, ಖಿ.ವಿ.ಎ.ವಿ (ಚರನ ಮತ್ತು ಮರಣ) ಸಂಗರಣಾಗಿ ಸಾರ್ವಜನಕ ಪ್ರಕಟಿಸಿದೆ.

ಚಿ.ಮೂರ ಸಾರ್ವಜನಕ ಪ್ರಕಟಿಸಿದೆ

ಚಿ.ಮೂರ ಸಿ.ಮೂರ ಸ

Name, relicebut 1 Shall be known and called as ESTHER SMILEY LAWRENCE (New Name) for all my personal, official & legal purpose, vide Affidavit dated: 17/08/2022 before Notary MOHAMED ARSHED AHMED at BENGALURU.

### **CHANGE OF NAME**

I, NETRAVATHI GANESHA (New Name), aged 44 years, Wife of GANESHA.S.R., Residing at NO.340, 21ST MAIN, 29TH CROSS JUDICIAL LAYOUT, GKVK POST, YELAHANKA. BENGALURU-560065. KARNATAKA, declare that I have changed my name from NETRAVATHI (Old Name) to NETRAVATHI GANESHA (New Name) henceforth I shall be knowr and called as NETRAVATHI GANESHA (New Name) for all my personal, official & legal purpose, vide Affidavit dated: 09/02/2023 before Notary GANGARAJU .B.N at BENGALURU.

ಕರ್ನಾಟಕ ಸರಕಾರ (ಜಿಲ್ಲಾ ಪಂಚಾಯತ್, ಗದಗ) ಕಾರ್ಯನಿರ್ವಾಹಕ ಇಂಜಿನೀಯರು

#### ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ, ಗದಗ. :ಪಂ.ರಾಜ್.ಇಂ.ವಿ/ಗದಗ/ಪಿಬಿ.2/ಟೆಂಡರ/2022-23/4537 ದಿನಾಂಕ:10-02-202 ಅಲ್ಪಾವಧಿ ಇ–ಪ್ರೊಕ್ಯೂರಮೆಂಟ ಟೆಂಡರ ಪ್ರಕಟಣೆ

Standard Bid Document KW- 3 [ದ್ವಿಲಕೋಟೆ ಪದ್ಧತಿ]

ಕರ್ನಾಟಕ ಸಾರ್ವಜನಿಕ ಪಾರದರ್ಶಕತೆ ಆಕ್-2000 ನಿಯಮದಂತೆ Bid Document KW-3ರ ನಿಯಮಗಳನ್ನಯ ಅರ್ಹ ಗುತ್ತೇದಾರರಿಂದ ಇ-ಪ್ರೋಕ್ಕೂರಮೆಂಟ್ ಪೋರ್ಟಲ್, ಮುಖಾಂತರ 02 ಕಾಮಗಾರಿಯ ಟೆಂಡರನು ಆಹ್ರಾನಿಸಲಾಗಿದೆ. ಲೆಕ್ನ ಶೀರ್ಷಿಕೆ: 2022–23ನೇ ಸಾಲಿನ 5054–03–337–07–059 ಯೋಜನೆ ಅಡಿ ಪಿ.ಡಬ್ಲು.ಡಿ. ಇಲಾಖೆಯಲ್ಲಿ ನೊಂದಾಯಿತ ಅರ್ಹ ಗುತ್ತಿಗೆದಾರರು ಇ-ಪೋಕ್ತೂರಮೆಂಟ್ಪೋರ್ಟಲ್,https://eproc.Karnataka.gov.in ಮುಖಾಂತರ ಬಾಗವಹಿಸಬಹುದು. ಕಾಮಗಾರಿಗಳ ವರ್ಕ ಇಂಡೆಂಟ್ ಸಂಖೆ. ಈ ಕೆಳಗಿನಂತೆ ಇರುತವೆ Indent Nos: RDPR/2022-23/RD/WORK\_INDENT:100375, 100394 ಟೆಂಡರಿಗಿಟ್ಟ ಕನಿಷ್ಠ ಮೊತ್ತ ರೂ. 100.00 ಲಕ್ಷ ಮತ್ತು ಟೆಂಡರ ಅರ್ಜಿಯ ಬೆಲೆ ಹಾಗೂ ಇ.ಎಂ.ಡಿ ಮೊತ್ತದ ವಿವರ : ಅರ್ಜಿ ಬೆಲೆ ಇ–ಪ್ರೋಕ್ನೂರಮೆಂಟನಂತೆ, ಇ.ಎಂ.ಡಿ. ಸಂಬಂದಪಟ್ಟಿ ವರ್ಕ ಇಂಡೆಂಟ್ ನಲ್ಲಿ ನೋಡಬಹುದಾಗಿದೆ.

ಇ–ಪೋಕ್ಸೂರಮೆಂಟ ಮುಖಾಂತರ ಅರ್ಜಿ ಹಾಗೂ ಶೆಡ್ಸೂಲ್–ಬಿ ಯನು ವೆಬಸೈಟಿನಲ್ಲಿ ಭರ್ತಿ ಮಾಡಿ ಸಲ್ಲಿಸುವ ದಿನಾಂಕ : 13–02–2023 ರಿಂದ 22–02–2023 ಗಂಟೆಯವರೆಗೆ, ತಾಂತಿಕ ಬಿಡ್ ತೆರೆಯುವ ದಿನಾಂಕ : 24-02-2023 ರಂದು 16.30 ಗಂಟೆಗೆ. ಆರ್ಥಿಕ ಬಿಡ್ ತೆರೆಯುವ ದಿನಾಂಕ : **27–02–2023** ರಂದು 16.30 ಗಂಟೆಗೆ ಗಂಟೆಗೆ ತೆರೆಯಲಾಗುವುದು. ಟೆಂಡರನ್ನು ಅನಾವರಣಗೊಳಿಸಿದ ದಿನಾಂಕದಿಂದ ಭಾಗವಹಿಸಿದ ಗುತ್ತಿಗದಾರರಲ್ಲಿ ಆರ್ಥಿಕ ಬಿಡ್ದಲ್ಲಿ ಅರ್ಹ ಗುತ್ತಿಗೆದಾರರು ಈ ಕಾರ್ತಾಲಯಕ್ಕೆ ಹಾಜರಾಗಿ ವ್ಯತ್ಯಾಸದ ಮೊತ್ತ ಹಾಗೂ ಪಿ.ಎಸ್.ಡಿ. ಮೊತ್ತವನ್ನು ಎಫ್.ಡಿ.ಆರ್ ರೂಪದಲ್ಲಿ 20 ದಿನಗಳ ಒಳಗಾಗಿ (ಷರತ್ತು ಕ್ರ.ಸಂ :13 ರಂತೆ) ಭರಣಾ ಮಾಡಬೇಕು. ಇ–ಪದ್ಧತಿ ಇರುವುದರಿಂದ ಕಾಗದ ರಹಿತವಾಗಿದ್ದು ಯಾವುದೇ ಪತ್ರ ವ್ಯವವಹಾರಕ್ಕೆ ಅವಕಾಶ ಇರುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಈ ಕಚೇರಿಯ ಕೆಲಸದ ವೇಳೆಯಲ್ಲಿ ಪಡೆಯಬಹುದು ಸಹಿ/- ಕಾರ್ಯನಿರ್ವಾಹಕ ಇಂಜಿನೀಯರರು

ರ್ಣಾಗದಗ್ರಕ್ಷಿಪ್ಷಾಂಸ್ಥಿತಿ/640/2022-23**ಪಂ.ರಾಜ್. ಇಂಜಿನೀಯರಿಂಗ್ ವಿಭಾಗ. ಗದ**ಗ

### ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಶಿವಮೊಗ್ಗ.

ಆರ್.ಎ. ನಂ. 22/2021 ಮೇಲ್ಪನವಿದಾರರುಗಳು: ಲಿಲ್ಲೀ ಮಾರ್ಟೀಸ್ ಮತ್ತು ಇತರರು ವಿರುದ್ಧ

ಪ್ರತಿವಾದಿಗಳು : ಫಿಲಿಕ್ಸ್ ಡಿ. ಕಾಸ್ಟ್ ಕಾನೂನು ವಾರಸುದಾರರು ಕೀರ್ತಿ ಹಾಗೂ ಇತರರು, 10.ಶ್ರೀಮತಿ ಐರೀನ್ ಮಾರ್ಟೀಸ್ ಡಿ'ಸೋಜಾ ಬಿನ್ ದಿ॥ ಜಾನ್ ಮಾರ್ಟೀಸ್ ಸುಮಾರು 70 ವರ್ಷ ಲೋವೀನ ಸಿದ್ದೇಶ್ವರ ನಗರ, 2ನೇ ತಿರುವು, ಹೊಳೆಹೊನ್ನೂರು ರಸ್ತೆ, ಶಿವಮೊಗ್ಗ, 11.ಶ್ರೀ ಸೈಮನ್ ಮಾರ್ಟ್ಜಿಸ್ ಬಿನ್ ದಿ॥ ಜಾನ್ ಮಾರ್ಟೀಸ್ ಸುಮಾರು 69 ವರ್ಷ, ಜ್ಞಾನ ಭಾರತಿ ಮುಖ್ಯ ರಸೆ, ನಾಗರಭಾವಿ ಸರ್ಕಲ್, ಬೆಂಗಳೂರು-560072, 16.ಹಾರೀಸ್ ಕೆ.ವಿ. ಬಿನ್ ವೇದಪ ಗೌಡ ಸುಮಾರು 47 ವರ್ಷ, ಕೀಗಡಿ ಗ್ರಾಮ, ಮಜರೆ ಕೀಗದೆ, ಮಂಡಗದ್ದೆ ಹೋಬಳಿ, ತೀರ್ಥಹಳ್ಳಿ ತಾಲ್ಲೂಕು.

ಮೇಲಂಡ ಮೇಲ್ಗನವಿದಾರದು ಮೇಲೆ ತಿಳಿಸಿದ ಪ್ರತಿವಾದಿಯ ವಿರುದ್ಧ ಅನುಸೂಚಿ ಸ್ತತ್ರಿನ ಸ್ಪಾಧೀನ ಹಾಗೂ ಘೋಷಣೆ ಕೋರಿ ಪ್ರತಿವಾದಿಯ ವಿರುದ್ಧ ಈ ಮೇಲಂಡ ನ್ಯಾಯಾಲಯದಲ್ಲಿ ಆರ್.ಎ.ನಂ.22/2021 ರಂತೆ ಮೇಲನವಿ ಹೂಡಿರುತ್ತಾರೆ. ಇದಕ್ಕೆ ಸಂಬಂಧಪಟ್ರಂತೆ ಮಾನ್ಯ ನ್ಯಾಯಾಲಯದಿಂದ ಎದುರುದಾರರುಗಳಾದ (10) ಶೀಮತಿ ಐರೀನ್ ಮಾರ್ಟೀಸ್ ಡಿಸೋಜಾ, (11) ಶ್ರೀ ಸೈಮನ್ ಮಾರ್ಟೀಸ್ ಬಿನ್ ದಿ॥ ಜಾನ್ ಮಾರ್ಟೀಸ್, (16) ಹಾರೀಸ್ ಕೆ.ವಿ. ಬಿನ್ ವೇದಪ ಗೌಡ ನಿಮ್ಮಗಳಿಗೆ ರಿಜಿಸ್ಟರ್ ಅಂಚೆ ಹಾಗೂ ಇತರೇ ಮೂಲಕ ಕಳುಹಿಸಲಾಗಿರುವ ಸಮನ್ ನೀವು ಪಡೆದುಕೊಳದೇ ವಾಪಾಸು ಬಂದಿರುತದೆ. ಈ ಪ್ರಕರಣದಲ್ಲಿ ನಿಮಗೆ ದಾವಾ ಸಮನ್ ಜಾರಿಯಾಗಬೇಕಾಗಿರುತದೆ. ಆದರಿಂದ ಈ ಮೇಲಂಡ ಪ್ರಕರಣ ಮುಂದಿನ ವಿಚಾರಣೆಯು ದಿನಾಂಕ:20-03-2023ರಂದು ಬೆಳಗ್ಗೆ 11:00 ಗಂಟೆಗೆ ಇದ್ದು ಸರಿಯಾಗಿ ನೀವು ಖುದ್ದಾಗಿಯಾಗಲೀ ಇಲ್ಲವೇ ನಿಮ್ಮ ಪರ ನ್ಯಾಯವಾದಿಯ ಮೂಲಕವಾಗಲೀ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗತಕ್ಕದ್ದು ಎಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ಎದುರುದಾರರಾದ ನಿಮಗೆ ತಿಳುವಳಿಕೆಯನ್ನು ನೀಡಲಾಗಿದೆ. ಇದಕ್ಕೆ ತಪ್ಪಿದಲ್ಲಿ ನಿಮ್ಮ ಗೈರು ಹಾಜರಿಯಲ್ಲಿ ಈ ಮೇಲ್ಕಂಡ ಪ್ರಕರಣವನ್ನು ಏಕಪಕ್ಷೀಯವಾಗಿ ತೀರ್ಮಾನಿಸಲಾಗುವುದು ತಿಳಿಯಿರಿ.

ವಾಧಿಯ ಪರ ನಾ ಯವಾದ ಎಸ್.ಎನ್.ರಾಜೇಶ್ ಶಾಸ್ತ್ರಿ ಶಿವಮೊಗ ನ್ಯಾಯವಾದಿ ನಂ.2074, ಎಸ್ಪ್ಎಎಂ ರಸೆ ಸಳೆ: ಶಿವಮೊಗ

ದಿನಾಂಕ: 09-02-2023

ನ್ಯಾಯಾಲಯದ ಅಪ್ಪಣೆಯ ಮೇರೆಗೆ ಮುಖ್ಯ ಆಡಳಿತಾಧಿಕಾರಿಗಳು

ಪ್ರಧಾನ ಜಿಲ್ಲಾ ನ್ಯಾಯಾಲಯ ಶಿವಮೊಗ

#### Government of Karnataka KARNATAKA FOREST DEPARTMENT HALIYAL DIVISION, HALIYAL

AS PER GOVERNMENT NOTIFICATION No. FEE./168/FDP 2017, BANGALORE DATED: 14-11-2017, AS PER GOVERNMENT NOTIFICATION No. FEE./168/FDP 2017, BANGALORE DATED: 27-02-2018, AS PER APCCF (FRM) BENGALURU OFFICE LETTER NO APCCF (FRM)/B3/SALES/CR-06/2022-23. DATE: - 27-01-2023 KARNATAKA FOREST CODE, 1976

**APPENDIX XVIII A (Rule 64)** DETAILED NOTIFICATION FOR e-TENDER CUM AUCTION OF TIMBER AND OTHER FOREST PRODUCE IN GTD DANDELI, BHAGAWATI, JAGALBET AND KULGI DEPOT OF HALIYAL DIVISION, HALIYAL No: B5/DTS/Feb/March-2023/MSTC/CR-25/2022-23. Date: 06-02-2023

It is hereby notified for the general information of the public that, the following kinds and quantity of Timber and other forest produce stocked and lotted in the GTD Dandeli, Bhagawati, Jagalbet And Kulgi, Government Timber Depots of Halival Division Halival will be sold through the public e-tender cum auction method in one or more sessions from 27-02-2023, 28-02-2023, (All Four Sessions) & 01-03-2023 (I &II Session) GTD Dandeli Depot, 02-03-2023 (All Three Session) ir Bhagawati Depot, 03-03-2023 (All Four Sessions) in Jagalbet Depot and 06-03-2023 (All Three Session) in Kulgi Depot from 10-00 A.M. till the bidding for all lots is completed. The Sale Conducting Officer will be the Deputy Conservator of Forests, Haliyal Division Haliyal

For any clarifications, you can contact: Assistant Conservator of Forests, Govt. Timber Depot, Dandeli:

acfgtd.dandeli@gmail.com, Phone No: 08284-231237 Range Forest Officer, Virnoli (Kulgi Depot): virnolirfo96@gmail.com Phone No: 08284-258050

Range Forest Officer, Bhagawati: bgtirfo97@gmail.com Phone No: 08284-267818

Range Forest Officer, Jagalbet: rfojbt93@gmail.com Phone No: 08383-252767

Deputy Conservatorof Forests, Haliyal: dcfhalyal@gmail.com Phone No: 08284-220128

Sri. Damodhar, Manager, MSTC Limited Bangalore Mob No: 9841002253 Sd/- (BALACHANDRA, H.C IFS.) Deputy Conservator of Forests, Haliyal Division, Haliyal

IPR/ADK/KSMCA/956/22-23 Dt.10.02.202

Diluted

(965)(2.761)(839)(965)(2,761)(839)2) 31ನೇ ಡಿಸೆಂಬರ್ 2022ಕ್ಕೆ ಅಂತ್ಯಗೊಂಡ ತ್ರೆಮಾಸಿಕ ಸ್ವತಂತ್ರ ಮತ್ತು ಕ್ರೋಢೀಕರಿಸಿದ ಅಪರಿಶೋಧಿತ ಹಣಕಾಸು ಫಲಿತಾಂಶದ ಪೂರ್ಣ ಫೊರ್ಮ್ಯಾಟ್

31.12.2022 31.12.2021 ಅಪರಿಶೋಧಿತ

5.717

ಕ್ರೋಢೀಕರಿಸಿದ (ಲಕ್ಷ ರೂ.ಗಳಲ್ಲಿ)

ಒಂಬತ್ತು ತಿಂಗಳ ತ್ರೆಮಾಸಾಂತ್ಯಕ್ಕೆ

31.12.2021

ಅಪರಿಶೋಧಿತ

3.088

(741)

(741)

(741)

(741)

650

(10.48)

ತ್ರೆಮಾಸಾಂತ್ಯಕ್ಕೆ

2.948

ಅಂತ್ಯಕ್ಕೆ 31.12.2022

ಅಪರಿಶೋಧಿತ

6.249

(2.382)

(2.382)

(2.382)

(2.382)

(36.15)

ಬಿಎಸ್ಇ ವೆಬ್ಸ್ಟ್ www.bseindia.com ಮತ್ತು ಕಂಪೆನಿ ವೆಬ್ಸ್ಟ್ www.gokakmills.comನಲ್ಲೂ ಲಭ್ಯ 3) ಮೇಲಿನ ಆರ್ಥಿಕ ಫಲಿತಾಂಶವು ಆಡಿಟ್ ಸಮಿತಿಯಿಂದ ಪರಿಶೀಲಿಸಲಾಗಿದೆ ಮತ್ತು ಶಿಫಾರಸು ಮಾಡಲಾಗಿದೆ. 2023 ಫೆಬ್ರವರಿ 10 ರಂದು ನಡೆದ ಸರದಿ ಸಭೆಗಳೇ

1) 31ನೇ ಡಿಸೆಂಬರ್ 2022ಕ್ಕೆ ಅಂತ್ಯಗೊಂಡ ತ್ರೆಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯಕ್ಕೆ ಕ್ರೋಢೀಕರಿಸಿದ ಮೇಲಿನ ಅಪರಿಶೋಧಿತ ಹಣಕಾಸ

ಫಲಿತಾಂಶದ ವಿವರವಾದ ಫೊರ್ಮ್ಕೊಟ್ ಸೆಬಿ (ಲಿಸ್ಕಿಂಗ್, ಹೊಣೆ, ಹೊರಗಡಹುವ ಆಗತ್ಯ) ರೆಗ್ಯುಲೇಶನ್ 2015ರ ನಿಯಮ 33 ಅಡಿ ಬಿಎಸ್ಇ

ಲಿಮಿಟೆಡ್ ಗೆ ಸಲ್ಲಿಸಲಾಗಿದೆ. ಕಂಪೆನಿ ಕಾಯ್ದೆ 2013ರ ಸಕ್ಷನ್ 133 ಅಡಿ (ಇಂಡ್ ಎಎಸ್) ಆದೇಶಿಸಿದ ಹಣಕಾಸು ಫಲಿತಾಂಶವಿದು

ವಹಿವಾಟ್ಸ್ ತೆರಿಗೆಗೆ ಮುಂಚಿನ ಲಾಭ ಮತು ಸ್ವತಂತ್ರ ಆಧಾರದ ಮೇಲೆ ತೆರಿಗೆಯ ನಂತರದ ಲಾಭ

RND: The lansladir N.R-Virain, bengaluru:

RESPONDENT:

Whereas the petitioner is filed a above petition under section 13(3) of Registration of Birth and Deaths Act 1969 against the respondent for the purpose obtaining the death certificate of mother of the petitioner namely Nanjamma @ Pillamma Wo Nanjundappa expired on 29.06.1986 at Mandruru Village, Bidarahalli Hohi, Bangalore East Taluk, Bangalore - 560 067 any interested parties are hereby warned to appear in this court either in person or by a pleader, duly instructed on. 9/3/23 at 11.00 a.m to show cause against the petitioner if any failing where in the matter will be heard and determined exparte.

Give under my hand and seal of the Court on this the 8th day of Feb 2023.

By Order of the Court

By Order of the Cou Sdf- Sheristedar Court of Chief Judicial Magistrate Cou Bangalore Rural District Bangalor Idvocate for petitioners: R. Shobha Shiva Ramesl iowda, Advocate, Flat No. 015, Malibu Paloma Apartmen orewell Road, Whitefiled, Bengaluru - 6

ಜಾಹೀರಾತಿಗಾಗಿ ಸಂಪರ್ಕಿಸಿ:

9845438807, 9916855481

ಮಾನ್ಯ 16ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಯವ

ನ್ಯಾಯಾಲಯ, ಬೆಂಗಳೂರು ಕ್ರಿಮಿಸ್. ನಂ. 69/2023

**ಮತ್ತು ಎದುರುದಾರರು: ಮಾನ್ಯ ಆಯುಕ್ತರು,** ಜನನ ಮತ್ತು ಮರಣ ನೋಂದಣಿ ಇಲಾಖೆ, ಬಿ.ಬಿ.ಎಂ.ಪಿ. ಬೆಂಗಳೂರು

ಪತ್ರಿಕಾ ಪ್ರಕಟಣೆ ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವು-ದೇನೆಂದರೆ. ಕ ಈ ಮೂಲಕ ಸಾರ್ವಜನಕರಿಗೆ ತಳಿಯಪಡಿಸುವು-ದೇನೆಂದರಿ, ಈ ಮೇಲಿನ 1ನೇ ಅರ್ಜಿದಾರರಿಗೆ ಪತಿಯಾದ ಮತ್ತು 2 ರಿಂದ 5ನೇ ಅರ್ಜಿದಾರರಿಗೆ ತಂದೆಯಾದ ಮೃತ ನಾರಾಯಣಸ್ವಾಮಿ ಬಿನ್, ಗಂಗಪ್ಪ ರವರ ದಿನಂಕ: 11/12/2017 ರಂದು ನಂ. 67, ಕುಂಬಾರ,

ಗಂಗಪ್ರ ರವರ ದಿನಂಕ: II/2/2017 ರಂದು ನಂ. 67, ಕುಂಬಾರ. ಕೋಟೆ, ಕಗ್ನರಾಸಮರ, ಸಿ.ಬಾಲಾಮನ್ನನಗರ, ದೆಂಗಳೂರು-560093 ಇಲ್ಲಿ ಮೃತಪಟ್ಟರುತ್ತಾರೆ. ಮೈತರ ಮರಣ ಪ್ರಮಾಣ ಪತ್ರವನ್ನು ಪಡೆಯಲು ಮನ್ನು ಗೆನೇ ಅಶರ ಮನ್ನು ಮಹಾನಗರ ದಂಡಾಧಿಕಾರಿಯವರ ಸ್ಥಾಯಾಲಯದಲ್ಲಿ ಆರ್ಜಿ ಸಲ್ಲಿಸಿದ್ದು, ಸದರಿ ನ್ಯಾಯಾಲಯವು ಪ್ರಕರಣವನ್ನು ದಿನಾಂಕ: 01/03/2023ರಂದು ಹೆಳ್ಳು II:00 ಗಂಟೆಗೆ ನಿಗದಿಪರವನ್ನು

ಸದರ ಅರ್ಜಿಯ ಬಗ್ಗೆ ಯಾರಿಗಾದರೂ ತಂಟೆ ತಕರಾರುಗಳು ಇದ್ದಲ್ಲಿ ಅವರುಗಳು ನ್ಯಾಯಾಲಯದಲ್ಲಿ ತಮ್ಮ ತಗಾದೆಯನ್ನು ಸಲ್ಲಿಸಬಹುದು ತಪ್ಪಿದಲ್ಲಿ ಏಕಪಕ್ಷೀಯವಾಗಿ ತೀರ್ಮಾನ

ನ್ನ ಸಹಿಯೊಡನೆ ಹಾಗೂ ನ್ಯಾಯಾಲಯದ ಮೊಹರಿನೊಂದಿಗೆ ಜನಾಂಕ: 04/02/2023 ರಂದು ನೀಡಲಾಗಿದೆ.

.....ರ., v7,v2/2023 ರಂದು ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದಂತೆ, ಶಿರಸ್ತೇದಾರರು, ಮಾನ್ಯ 16ನೇ ಆಪರ ಮುಖ್ಯ ಮಹಾನಗರ ದಂಡಾಧಿಕಾರಿಗಳ, ನ್ಯಾಯಾಲಯ, ಬೆಂಗಳೂರು.

Fದಾರರು: 1) ಮುತ್ತಮ್ಮ. ಕೋಂ. ನಾರಾ ಮಸ್ಸು 55 ವರ್ಷ ಮತ್ತು ಇತರರು

ಆಗತ್ಯವಿರುವಲ್ಲಿ ತುಲನೆ ಮಾಡುವುದಕ್ಕೆ ತಾಳೆ ಬೀಳುವ ಸಲುವಾಗಿ ಅಂಕಿ-ಅಂಶಗಳನ್ನು ಪುನರ್ವರ್ಗೀಕರಿಸಿ, ಪುನ ಸಂಯೋಜಿಸಲು ಒಪ್ಪಿಗೆ ಪಡೆಯಲಾಗಿದೆ. ಗೋಕಾಕ್ ಟೆಕ್ಸ್ಟೈಲ್ಸ್ ಲಿಮಿಟೆಡ್ನ ಪರವಾಗ

ಗೋಕಾಕ್ ಟೆಕ್ಸ್ಟ್ಫ್ಫ್ ಲಿಮಿಟೆಡ್ ಸಿಐಎನ್: ಎಲ್17116ಕೆಎ2006ಪಿಎಲ್ಸ್038839

ನೋಂದಣಿ ಕಚೇರಿ: #1, 2ನೇ ಮಹಡಿ, 12ನೇ ತಿರುವು, ಐಡಿಯಲ್ ಹೋಮ್ಸ್, ಜಯಣ್ಣ ಸರ್ಕಲ್ ಹತ್ತಿರ,

ರಾಜರಾಜೇಶರಿ ನಗರ, ಬೆಂಗಳೂರು-560098, ಟೆಲಿಫೋನ್ ನಂ.: 080 29744077/78

ವೆಬ್ಸ್ಟ್ :www.gokakmills.com ಇಮೇಲ್:secretarial@gokaktextiles.com

ತ್ರೆಮಾಸಾಂತ್ಯಕ್ಕೆ

31.12.2022

ಅಪರಿಶೋಧಿತ

1.940

(981)

(981)

(981)

(981)

(16.09)

31.12.2022

1.851

650

31ನೇ ಡಿಸೆಂಬರ್ 2022ಕ್ಕೆ ಅಂತ್ಯಗೊಂಡ ತೈಮಾಸಿಕ ಮತ್ತು ಒಂಬತ್ತು ತಿಂಗಳ ಕ್ರೋಢೀಕರಿಸಿದ ಅಪರಿಶೋಧಿತ ಸಂಕ್ಷಿಪ್ತ ಆರ್ಥಿಕ ಫಲಿತಾಂಶ

ಸಹಿ/-(ರಮೇಶ್ ಆರ್ ಪಾಟೀಲ್

ಸಿಇಒ ಮತ್ತು ಆಡಳಿತ ನಿರ್ದೇಶಕರ ಡಿಐಎನ್: 0756895 IN THE COURT OF THE I ADDITINAL CHIEF METROPOLITAN MAGISTRATE AT BENGALURU C.Milsc. No. 559/2022

BETWEEN: Sri. Shankar.N S/o Nanjundappa Aged about 35 years, Rat Yarappanahalli Village, Bidarahalli Hobil Bengaluru East Taluk, Bengaluru-560/07 : PETITIONER AND: The Tahsildar K.R.Puram, Bengaluru Essey Court of the C ಘನವೆತ ಪ್ರಧಾನ ಸಿವಿಲ್ ನ್ಯಾಯಾಧೀಶರವರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ. ಶಿಡ್ಲಘಟ್ಟ ಸಿ.ಎಂ.ಸಿ. ಸಂಖ್ಯೆ : 152/2022

ರಾಮಕೃಷ್ಣಪ್ಪ, ವಯಸ್ಸು ಸುಮಾರು 42 ವರ್ಷ, ವಾಸ: ಇದ್ದಲೂಡು ಗ್ರಾಮ ಕಸಬಾ- ಹೋಬಳಿ, ಶಿಡ್ಲಘಟ್ಟ :ವಿರುದ ತಾಲೂಕು. ಎದರುದಾರವರು: ಮಾನ್ಯ ತಹಸೀಲ್ದಾರ್ ರವರು ಶಿಡ್ಲಘಟ್ಟ ತಾಲ್ಲೂಕು, ಶಿಡ್ಲಘಟ್ಟ.

ಅರ್ಜಿದಾರಳು: 'ಶ್ರೀಮತಿ ಗಾಯತಿ, ಕೋಂ ಲೇಟ್

ಪತ್ರಿಕಾ ಪ್ರಕಟಣೆ ಈ ಕೇಸಿನ ಅರ್ಜಿದಾರವರ ಗಂಡ ಶ್ರೀ ರಾಮಕೃಷ್ಣಪ್ಪ ಬಿನ್ ಲೇಟ್ ವೆಂಕಟರಾಯಪ ರವರು ದಿನಾಂಕ 06-12-2019 ರಂದು ಮೃತಪಟ್ಟಿದ್ದು ಅರ್ಜಿದಾರರು ಈ ಕೇಸಿನ ಎದರುದಾರವರ ಜನನ ಮತ್ತು ಮರಣ ದಾಖಲೆಯಲ್ಲಿ ಮೃತರ ಮರಣದ ದಿನಾಂಕವನ್ನು ನಮೂದುಮಾಡುವಂತೆ ಕೋರಿ ಈ ಅರ್ಜಿಯನ್ನು ಸಲ್ಲಿಸಿದ್ದು, ಮೃತರಿಗೆ ಬೇರೆ ಯಾರಾದರೂ ವಾರಸುದಾರು ಇದಲಿ ದಿನಾಂಕ 15-03-2023 ರಂದು 11:00 ಘಂಟೆ ಸಮಯಕ್ಕೆ ಅಥವಾ ವಕೀಲರ ಮೂಲಕ ಖುದ್ದಾಗಿ ಹಾಜರಾಗಿ ತಮ್ಮ ತಕರಾರೇನಾದರು ಇದ್ದಲ್ಲಿ ಸಲ್ಲಿಸತಕ್ಕದು, ತಪ್ಪಿತದಲ್ಲಿ ಅರ್ಜಿದಾರಳೇ ಮ ತರಿಗೆ ವಾರಸುದಾರಳು ಎಂದು ಪರಿಗಣಿಸಿ ಕೇಸನು

ನಾ ಯಾಲಯದ ಆದೇಶದ ಮೇರೆಗೆ: ಶಿರಸೇದಾರರು ಸಿವಿಲ್ ನ್ಯಾಯಾಧೀಶರವರ ನ್ಯಾಯಾಲಯ, ಶಿಡ್ಲಘಟ್ಟ ಅರ್ಜಿದಾರವರುಗಳ ಪರ ವಕೀಲರಾದ: (ಶ್ರೀ ಎಸ್. ಆಶೋಕ. ಬಿ.ಎ.ಎಲ್. ಎಲ್.ಎಲ್.ಬಿ ವಕೀಲರು, ಶಿಡ್ಲಘಟ್ಟ, ದಿನಾಂಕ: 05-11-2022

ಇತ್ಯರ್ಥಪಡಿಸಲಾಗುವುದು.

ಸ್ಯಾಯಾಲಯ, ವೆಂಗಳೂರು ಕ್ರಿ. ಮಿಸ್. ನಂ. 639/2023 ಆರ್ಜಿದಾರರು: ಮಂಜುನಾಸ್ @ ಮಂಜುನಾಥ ರಾಮ ಮಡಿವಾಳ ಹಿಗೆ ರಾಮ, ನಯಸ್ಸು 70 ವರ್ಷ, ವಾಸ ನಂ. 208, ಹಲಕಾರ್ ಅಂಚೆ, ಕುಮಟ, ಉತ್ತರ ಕನ್ನಡ ಪಿನ್:581343. -ವಿರುದ್ಧ-ಪ್ರತಿವಾದಿ: ಮಾನ್ಯ ಆಯಕ್ಕರು: ಜನನ ಮತ್ತು ಮರಣ ನೋಂದಣೆ ಇಲಾಖೆ, ಬಿಐಎಂಪಿ, ಬೆಂಗಳೂರು.

ಪತ್ರಿಕಾ ಪ್ರಕಟಣೆ ಈ ಮೂಲಕ ಸಾರ್ವಜನಿಕರಿಸಿ ತಿಳಿಯಪಡಿಸುವುದೇನೆಂದರೆ, ಮೇಲ್ವಂಡ ಆರ್ಜಿದಾರರಿಗೆ ತಂದೆಯಾದ ಮೃತ್ತಿ ಅಣ್ಣಪ್ಪ ಮಂದಾಣಪ್ಪ ಮೊಡಿಸು ಬಿನ್ ಮಂದಾರ್ ತಂದೆಯಾದ ಮೃತ್ತಿ ಅಣ್ಣಪ್ಪ ಮಂದಾಣಪ್ಪ ಮೊಡಿಸು ಅಪ್ಪಿ ಮಂದಾಣಪ್ಪ ಮೊಡಿಸು ಅಪ್ಪನ್ನೆ ವಿವಿಧಿಯ ಹಿಂದಾಗ, ಕೋಕಣೆಗರ, ದುರ್ಗತಿಯ-560073, ಇಲ್ಲಿ ಮರಣ ಹೊಂದಿದ್ದು, ಮೃತ್ತದ ಮರಣ ಪ್ರಮಾಣ ಪ್ರತನ್ನು ಮರೆಯೂ, ನ್ಯಾಯಾಲಯವು ಪ್ರಕರಣವನ್ನು, ದಾಖಲು ಮಾಡಿರುತಾರೆ,ಕೆದರ ಸ್ವಾಯಾಲಯವು ಪ್ರಕರಣವನ್ನು, ದಾಖಲು ಮಾಡಿರುತ್ತದೆ ಮರು ಪ್ರಕರಣವನ್ನು ಅರ್ಜಿಗೆ ಬೇಕು ಮಾಡಿರುತ್ತದೆ ಪ್ರಕರಣವನ್ನು ಅರ್ಜಿಗೆ ಬೇಕು ಪ್ರಕರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರವರಣವನ್ನು ಪ್ರಕರಣವನ್ನು ಪ್ರವರಣವನ್ನು ಪ್ರಕರಣವನ್ನು ಪ್ರವರಣವನ್ನು ಪ್ರಕರಣವನ್ನು ಪ್ರವರಣವನ್ನು ಪ್ರಕರಣವನ್ನು ಪ್ರವರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರಕರಣವನ್ನು ಪ್ರಕ್ಷಕ್ಕ ಪ್ರಕ್ಷಕ್ಷ ಪ್ರಕ್ಷಕ್ಕ ಪ್ರಕರಣವನ್ನು ಪ್ರಕ್ಷಕ್ಕ ಪ್ರಕ್ಷಣವನ್ನು ಪ್ರಕ್ಷಕ್ಕ ಪ್ರಕ್ಷಕ್ಕ ಪ್ರಕ್ಷಕ್ಕ ಪ್ರಕ್ಷಕ್ಕ ಪ್ರಕ್ಷಕ್ಷ ಪ್ರಕ್ಷಕ್ಕ ಪ್ರಕ್ಷಕ್

ಅವರುಗಳು ನ್ಯಾಯಾಲಯದಲ್ಲಿ ತಮ್ಮ ತಗಾದೆಯನ ಬಹುದು ತಪ್ಪಿದಲ್ಲಿ ಏಕಪಕ್ಷೀಯವಾಗಿ ತೀರ್ವಾ: ಳ್ಳಲಾಗುವುದು. ಸಹಿಯೊಡನೆ ಹಾಗೂ ನ್ಯಾಯಾಲಯದ ಮೊಹರಿನೊಂದಿ? oಕ: 08–02–2023 ರಂದು ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದಂತೆ, ಶಿರಸ್ತೇದಾರರು, ಮಾನ್ಯ 18ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಯವರ ನ್ಯಾಯಾಲಯ,

DODDABALLAPURA O.S.No.425/2012

Doddammiyappa and others. ... Defenda
NOTICE TO THE DEFENDANT No.6(C) BY

WAY OF PAPERPUBLICATION

illage. Doddaballapura Taluk Kasaba Hob HEREAS the Plaintiffs in the above Suita filed f

lief of Declaration and Injunction in OS .No.425/201 PCJ and JMFC Doddaballapura You are hereb

nmoned to appear in person or through His plead

efore this Hon'ble Principal Civil Judge and JMF

before this Honble Principal Civil Judge and JMFC Doddaballapura SCHEDULE

The landed properly bear 5y No.2/1 measuring to an extent of 0-31 guntas situated at Varadanahalli Village. Kasaba Hobli. Doddaballapur Taluk, bounded by on East by:- Land of Chikkaramaiah. West by: Road . North by:-Land in Same Sy Number Karab land. South by:- Land of Muniventappa, Doddalah and Mudduramma

Take notice that the default of yours appearance on th day of 15/3/ 2023 on 11 A.M the suit will be heard and

termined in your absence ven under my hand and seal of this Hon'ble

Advocate. Office at

/Juninarayanachari

No.2, 1 Floor,

BETWEEN:

ars R/at Var

ಅರ್ಜಿದಾರರ ಪರ ವಕೀಲರು: ಶ್ರೀಮತಿ ನಳನ ಡಿ ನಂ. 56, ಹೊಸ ಮಸ್ತ್ರೀದ್ ರಸ್ತೆ, ಎಂ.ಟಿ.ಎಸ್. ಕಾಲೋನಿ, ಟಿ. ದಾಸರಹಳ್ಳ, ಬೆಂಗಳೂರು-56.

# By Order of the Court, Sheristedar, Court of Chief Judicial Magistrate, Bangalore Rural District, Bangalore. ಅರ್ಜನಾರರ ಪರ ಮೇಲದು: ತ್ರೀ ಜದುರಾಹುದ್ದು, ವರೀದರು ನಂ. 28/271, 16ನ ಮಾಡಿ, 48ೇ ಅಕ್ಷಾಗ, ಹನಾಮನವರಾಯವಾಳ್ಯ ಮಾಗೂ ಮುಖ್ಯರಸ್ತೆ, ಸುಂತರಣಕ್ಕೆ, ಬೆಂಗಳೂರು - 560 091.

ಘನ ಪ್ರಧಾನ ಹಿರಿಯ ಶ್ರೇಣಿಯ ಮತ್ತು ಸಿವಿಲ್ ಜಡ್ಜ್ಜ್ ಮಾನ್ನ 2ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ. ಶಿಡ್ಲಘಟ್ಟ

ಸಿ.ಎಂ.ಸಿ. ಸಂಖ್ಯೆ : 112/2022 ಅರ್ಜಿದಾರರು: 1. ಅಲ್ಪಾ ಬಕಷ್ ಬಿನ್ ಲೇಟ್ ಸಾಬು

Sri Munishamanna S/o Late Mangana Aged, about

vears, R/at Bettahalli Village Sulibele Hobli, Hosko ಸಾಬ್, ವಯಸು 48 ವರ್ಷ, 2. ಬಾಬು ಬಿನ್ ಲೇಟ್ Taluk Bangalore Rural District 2. Sri Muniraju S/o Late Jodi Muniyappa Aged about 40 ಬಾಬು ಸಾಬ್, ವಯಸ್ಸು 46 ವರ್ಷ, 3. ಹುಸೈನ ಸಾಬ್ ಬಿನ್ ಲೇಟ್ ಸಾಬು ಸಾಬ್, ವಯಸು 44 ವರ್ಷ 4. ನೂರ್ ಬಿನ್ ಲೇಟ್ ಸಾಬು ಸಾಬ್. ವಯಸು 40 ಎದರುದಾರರು: ಸಿಟಿ ಮುನಿಸಿಪಲ್ ಕಮಿಷನರ್, ಶಿಡ್ರಘಟ್ಟ o:1. Defendant No.6(C): Smit Nethra, D/o La rinhnappa, Aged about 37 years R/at: Varadanaha

ದಿನ ಪತ್ರಿಕೆಯ ಕರಡು ಪ್ರತಿ ಮೇಲಂಡ ಕೇಸಿನ ಅರ್ಜಿದಾರು ತನ್ನ ತಂದೆಯಾದ ಮೃತ ಸಾಬು ಸಾಬ್ ಬಿನ್ ಲೇಟ್ ಹುಸ್ಪೆನ್ ಸಾಬ್ ರವರು ದಿನಾಂಕ 04-10-2001 ರಂದು ವಾರ್ಡ್ ನಂ.17 ರಹಮತ್ ನಗರ, ಶಿಡ್ಲಘಟ್ಟ, ಕಸಬಾ ಹೋಬಳಿ, ಶಿಡಘಟ ತಾಲೂಕಿನಲ್ಲಿ ನಿಧನರಾಗಿದು, ಮರಣ ಪ್ರಮಾಣಪತ್ತ ಕೋರಿ ಅರ್ಜಿ ಹಾಕಿಕೊಂಡಿದು . ಸದರಿ ಮೃತ ಸಾಬು ಸಾಬ್ ಬಿನ್ ಲೇಟ್ ಹುಸೈನ್ ಸಾಬ್ ರವರ ಬೇರೆ ಯಾಯಾದರೂ ವಾರಸುದಾರರು ಇದಲಿ ದಿನಾಂಕ 28-03-2023 ರಂದು ಬೆಳಿಗೆ ಸುಮಾರ 11 ಘಂಟೆಗೆ ಖುದಾಗಿ ಅಥವಾ ವಕೀಲರ ಮೂಲಕ ಹಾಜರಾಗಿ ತಮ ತಕರಾರನು ಸಲ್ಪಿಸತಕ್ತದ್ದು. ತಪ್ಪಿದಲ್ಲಿ ನಿಮ ಗೈರು ಹಾಜರಿಯಲ್ಲಿ ಸದರಿ ಪ್ರಕರಣವನು

ಯಗೊಳಿಸಲಾಗುವುದು. ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ತೇದಾರರು ಪನ ಸಿವಿಲ್ ಜಡ್ (ಹಿ.ವಿ.) ಮತು ಜೆ.ಎಂ.ಎಪ್.ಸಿ. ನಾಯಾಲಯ, ಶಿಡಘಟ

ಅರ್ಜಿದಾರರ ಪರ ವಕೀಲರು: ಶ್ರೀ ಬಿ. ನಾಗರಾಜ್

BY ORDER OF THE COURT ವಕೀಲರು, ಶಿಡ್ಲಘಟ್ಟ. ದಿನಾಂಕ: 01-02-2023

ಇ-ಮೇಲ್: eepwdbngdn@vahoo.com Web: http/www.kpwd.gov.in ದಿನಾಂಕ : 09-02-2023

ಟಿಂಡರ್ ಪ್ರಕಟಣಿ

ಪದ್ಧತಿಯಲ್ಲಿ ಟೆಂಡರ್ನ್ನು ಆಹ್ವಾನಿಸಲಾಗಿದೆ.

ದಿನಾಂಕಗಳನ್ನು ನಿಗಧಿಪಡಿಸಲಾಗಿದೆ.

ಸಹಿ/- ಕಾರ್ಯಪಾಲಕ ಅಬಿಯಂತರರು.